

“ಯೇಸುವಿಗಾಗಿ ನಾನೇನು ಮಾಡಲ್ಪಾ?”

ಓದುವ ಮನೆಹಾರ #37

VII. ಯೇಸುವಿನ ಸೇವೆಯ ಅಂತಿಮ ವಾರ (ಮುಂದುವರೆಯುವದು).

H. ಶುತ್ತವಾರ: ಯೇಸುವಿನ ಮರಣ ದಿನ (ಮುಂದುವರೆಯುವದು).

5. ಹೇತುನು ಅಲ್ಲಗಳಿದನು (ಮತ್ತಾಯ 26:58, 69-75; ಮಾರ್ಕ 14:54, 66-72; ಲಾಕ 22:54ಜ-62; ಯೋಹಾನ 18:15-18, 25-27).

6. (ಮಾರನೇ ಸಂದರ್ಭ) ಯೇಹೂದ್ಯರು ಬಿಜಾರಿಸಿ: ಹಿಂಸಭೇಯ ಸಿಣಯ (ಮತ್ತಾಯ 27:1, 2; ಮಾರ್ಕ 15:1; ಲಾಕ 22:66-23:1; ಯೋಹಾನ 18:28).

7. ರೋಚಾಯರ ಬಿಜಾರಿ:

a. ಮೊದಲ ಸಂದರ್ಭ: ಹಿಲಾತನ ಮುಂದೆ (ಸಿರಪರಾದಿ) (ಮತ್ತಾಯ 27:11-14; ಮಾರ್ಕ 15:2-5; ಲಾಕ 23:2-7; ಯೋಹಾನ 18:28-38).

ಫೀಂಟೆ

ಈ ಹಾರದಲ್ಲ,¹ ಕ್ರಿಸ್ತನ ಬಿಜಾರಣೆಗಳ ಚೇಣನ ನಮ್ಮ ಅಧ್ಯಯನವನ್ನು ಮುಂದುವರೆನೋಣ. ಕ್ರಿಸ್ತನ ಬಿಜಾರಣೆಯ ಆರಂಭದ ಮುನ್ನ ದೇಶಾಧಿಕಾರಿಯಾದ ಹಿಲಾತನ, ಜನರ ಗುಂಪಿಗೆ “ಕ್ರಿಸ್ತನೆನಿಸಿಕೊಳ್ಳುವ ಯೇಸುವನ್ನು ನಾನೇನು ಮಾಡಲ್ಪಾ?” ಎಂದು ಕೇಳಿದನು (ಮತ್ತಾಯ 27:22). ಅಂದು ಧ್ವನಿತಂತಾದ ಆ ಪ್ರಶ್ನೆಯು ಇಂದೂ ಕೂಡಾ ಯಿತ್ತಾದದ್ವಾರಿದೆ. ಕ್ರಿಸ್ತನ ಬಗೆಗೆ ಕಾಲಿಯವರೆ ಆ ಪ್ರಶ್ನೆಗೆ ಉತ್ತರಿಸಲೆಬೇಕು.

ಆ ಪ್ರಶ್ನೆಗೆ ಕೆಲವರು ಹೇಗೆ ಪ್ರತಿಕ್ರಿಯಿಸಿದರು ಎಂದು ಕೆಗಾಗಗಲೇ ನಾವು ನೋಡಿದ್ದೇವೆ. ಉದಾಹರಣೆಗೆ ಯೂದನು “ನಾನು ಆತನನ್ನು ಮಾಲಿನೆನು!” ಎಂದು ಹೇಳಿದನು. ಇಂದು ಕೆಲವರು ಜನತ್ವಿಯತೆ, ಸಂತೋಷಕ್ಕಾಗಿ, ಅಥವಾ ಹಣಕ್ಕಾಗಿ ಇಂಥ ನ್ಯಾಧ್ರ ಸಂಗತಿಗಳಾಗಿ ಇನ್ನೊಂದು ಕರೆನನ್ನು “ಮಾರುತ್”² ತಪ್ಪಣ್ಣ ಮಾಡುತ್ತೆಲ್ಲೇ ಇದ್ದಾರೆ. ಕೆಲವರು ಮಾವತ್ತುಕ್ಕೂ ಕಡಿಮೆ ಬೆಳ್ಳಿಯ ನಾಣ್ಯಾಗಾಗಿ ಆತನನ್ನು “ಮಾರುತ್ತಿದ್ದಾರೆ”!

ಯೇಸುವಿನ ಬಿಜಾರಣೆಗಳನ್ನು ನಾವು ಹಲ್ಲಿಸಿನ್ನತ್ತಿದ್ದಂತಹೇ. ನಮಯಿದಿಂದ ಸಮಯಕ್ಕೆ “ಯೇಸುವನ್ನು ನಾನೇನು ಮಾಡಬೇಕು” ಎಂಬ ಪ್ರಶ್ನೆಗೆ ಇತರರು ಹೇಗೆ ಉತ್ತರಿಸಿದರು ಎಂಬುದನ್ನು ನಾನು ಒಪ್ಪಣಿಸುತ್ತಾ ಹೊಂಗುತ್ತೇನೆ. “ಕರೆನೊಡನೆ ಏನು ಹೊಂದಬೇಕು/ಮಾಡಬೇಕು?” ಎಂಬ ನಾವಾಲನ್ನು ತ್ವರಿಯೊಬ್ಬ ಪ್ರಕ್ರಿಯಾ ಕೇಳಬೇಕು ಎಂಬುದು ನನ್ನ ಗುರಿಯಾಗಿದೆ.

ಪೇತುನ ನಿರಾಕರಣ

(ಮತ್ತಾಯ 26:56-58, 69-75; ಮಾರ್ಕ 14:54, 66-72;

ಲಾಕ 22:54-62; ಯೋಹಾನ 18:15-18, 25-27)

ಹಿಂದಿನ ಹಾರದಲ್ಲ, ತೋಟದಲ್ಲಿನ ಯೇಸುವಿನ ಹೂಢಣನೆಯ, ಆತನ ನೆರೆಹಿಡಿದ್ದರೆ

ಮತ್ತು ಯೆಹೂದಿಗಳ ವಿಜಾರಣೆಯ ಮೊದಲ ಹಂತದ ಬಗೆಗೆ ಕೆಲತೆವು. ಈ ಹಾರ್ತು ಶ್ರಾಂಭವಾಗುತ್ತಿದ್ದಂತೆಯೇ ಯೀಸುವಿನ ಸರೇಹಿಡಿಯಲ್ಲಿ ನಮುಂದು ಮರಳುವದು ನಮಗೆ ಅವಶ್ಯಕಿದೆ.

ಯೀಸು ಸರೇಹಿಡಿಯಲ್ಲಿಟ್ಟು, “ಶಿಕ್ಷೃರೆಲ್ಲರು ಆತನ್ನು ಜಣ್ಣುಹಿಡಿಹೋದರು” (ಮತ್ತಾಯ 26:56). ಹೇಗೆನೀ, ಯೀಸು ದೂರವಾದಾಗ, ಹೇತು ಯೋಹಾನ್³ ಮತ್ತು ಯಾಕೋಬರು ಆತನನ್ನು ಮತ್ತು ಆತನನ್ನು ಹಿಡುಹೋಂಡವರನ್ನು ಆ ಗುಂಪು ಮಹಾಯಾಜಕನ ಮನೆಯನ್ನು ತಲುಪವರಗೆ ಸ್ವಲ್ಪ ಅಂತರದಿಂದ⁴ ಹಿಂಬಾಣಸಿದರು (ಮಾರ್ಕ 14:54; ಯೋಹಾನ್ 18:15; ಲಾಕ 22:54). ಯೋಹಾನನು ಮಹಾಯಾಜಕನಿಗೆ ಹಲಿಚಿತ ಇದ್ದುದಲಿಂದ ಮಹಾಯಾಜಕನ ಅಂಗಳದೊಳಕ್ಕೆ ಪ್ರಚೇಳಿಸಲು ಅವರಿಗೆ ಅನುಮತಿ ಸಿಕ್ಕಿತು (ಯೋಹಾನ್ 18:15). ಮನೆಯಂಗಳವು ಮಹಾನಭೇಯು ನೇರಿಬಂದ ಸ್ಥಳದ ಕೆಳಗೆ ಇತ್ತು (ನೋಡಿಲ ಮಾರ್ಕ 14:65, 66). ಯೋಹಾನನ ಶಿಥಾಲಸ್ವಿನಂತೆ, ಹೇತುಸಿಗೂ ಒಳಗೆ ಅನುಮತಿ ದೊರೆಯಿತು (ಯೋಹಾನ 18:16, 17).⁶

ಜಿಗಾಗಿ ಕಾಯಿಸಿಕೊಳ್ಳಲು ಆ ಅಂಗಂಗಳದಲ್ಲಿ ಜಿಕ್ಕುದಾದ ಇದ್ದಿಉನ ಬೆಂಕಿಯು ಆ ಅಂಗಂಗಳದಲ್ಲಿ ಇಡಲ್ಪಟ್ಟತ್ತು (ಯೋಹಾನ 18:18; ಲಾಕ 22:55). ಹೇತುನು ತಾನೂ ಕೂಡಾ ಅವರಲ್ಲ ಒಬ್ಬನೋ ಎಂಬಂತೆ ಬೆಂಕಿಯ ಬಳಯಲ್ಲ ಕೂತುಕೊಂಡು⁷ ಸರೇಹಿಡಿಯಲ್ಲಿ ಯೀಸುವಿಗೆ “ಮಿನಾಗುದುರು” ಎಂದು ನೋಡುತ್ತಾ ಕೂತುಕೊಂಡನು (ಮತ್ತಾಯ 26:58). ಅಲ್ಲಿ ಜಿಗಾಯಿಸಿಕೊಳ್ಳಲ್ಪಟ್ಟವರಲ್ಲಿ ಕೆಲ “ಅದಿಕಾಲಿಗಳು” (ಮಾರ್ಕ 14:54; ಯೋಹಾನ 18:18) ಆತನ ಒಡೆಯನನ್ನು ಸರೇಹಿಡಿದವರಾಗಿದ್ದರು.

ಆ ನಂಜಿಗೂ ಮುನ್ನ ತನ್ನ ಶಿಕ್ಷೃ ದಿಗಿಲುಪಟ್ಟ ಹಿಂಜಲಿಯುವರು ಎಂದು ಯೀಸು ಮುಂತಿಖಿಸಿದ್ದನು (ಮತ್ತಾಯ 26:31). ಅದಕ್ಕೆ ಹೇತುನು ಪ್ರತಿರೋಧಿಸುತ್ತಾ, “ಎಲ್ಲರೂ ಸಿನ್ನ ವಿಷಯದಲ್ಲಿ ದಿಗಿಲುಪಟ್ಟ ಹಿಂಜಲಿದರೂ ನಾನು ಎಂದಿಗೂ ಹಿಂಜಲಿಯುವುದಿಲ್ಲ” ಎಂದು ಹೇಳಿದನು (ಮತ್ತಾಯ 26:33). ಕರೆನು ದುಃಖದಿಂದ “ಸಿನಗೆ ನತ್ಯವಾಗಿ ಹೇಳುತ್ತೇನೆ ಇದೇ ರಾತ್ರಿಯಲ್ಲ ಕೋಣಕೂಗುವುದಕ್ಕೆ” ಮುಂಜೆ ನೀನು ನನ್ನ ವಿಷಯದಲ್ಲಿ ಅವನನ್ನು ಅಲಯನೆಂದು ಮಾರು ನಾಲ ಹೇಳುವಿ” ಎಂದು ಹೇಳಿದನು (ಮತ್ತಾಯ 26:34).

ನಿರಾಕರಣಯಲ್ಲಿನ ಚೋದಲನೆಯದ್ದು ಬರುವದರಲ್ಲಿ ಬಲು ದೂರವಿರಲಿಲ್ಲ. ಹೇತುನನ್ನು ಅಲ್ಲ ಒಳಕ್ಕೆ ಹೋಗಲು ಅನುಮತಿ ನೀಡಿದ ಸೇವಕರಲ್ಲಿದ್ದ ಒಬ್ಬ ಸ್ತ್ರೀಯು ಹೇತುಸಿಗೆ “ನೀನು ನಂತಹ ಈ ಮನುಷ್ಯನ ಶಿಕ್ಷೃರಲ್ಲ ಒಬ್ಬನೇನು?” ಎಂದು ಕೇಳಿದಳು (ಯೋಹಾನ 18:17). ಆತನು ಯೋಹಾನನೋಡನೆ ಇದ್ದ ಕಾರಣದ ನಂತಿಯಂದ ಅವಜಗೆ ನಂಶಯವು ಬಹುಶಃ ಬಂದಿರಬಹುದು. ಹೇತುನು ತಕ್ಷಣವೇ “ಅಲ್ಲ” ಎಂದನು (ಯೋಹಾನ 18:17), ಅದರೆ ಇದು ಅ ಸ್ತ್ರೀಯನ್ನು ದೃಷ್ಟಿಪಡಿಸಲಿಲ್ಲ. ಅಕೆಯು “ಅವನನ್ನು ದೃಷ್ಟಿಸಿ ನೋಡಿ” (ಲಾಕ 22:56), ಬೆಂಕಿಯ ಸುತ್ತೆಲೂ ಕೂತಿದ್ದವರಿಗೆ “ಇವನೂ ನಂತಹ ಆತನ ಸಂಗಡ ಇದ್ದನು” ಎಂದು ಹೇಳಿದಳು (ಲಾಕ 22:56). ಆಕೆಯು ಆ ಅಶ್ವೋನ್ತುಲಿಸಿಗೆ “ನೀನು ನಂತಹ ಆ ಗಾಲಾಯದ ಯೀಸುವಿನ ಕೂಡಾ ಇದ್ದವನು” ಎಂದು ಹೇಳಿದಳು (ಮಾರ್ಕ 14:67; ಮತ್ತಾಯ 26:69). “ನೀನು ವಿನನ್ನುತ್ತಿಯೋ ನನಗೆ ಗೊತ್ತಿಲ್ಲ” (ಮತ್ತಾಯ 26:70) ಎಂದು ಹೇಳುತ್ತಾ “... ನಾನು ಅವನನ್ನು ಅಲಯಿಸಿದ್ದು” ಎಂದು ಹೇಳಿದನು (ಲಾಕ 22:57; ಮಾರ್ಕ 14:68).

ಆ ಅಶ್ವೋನ್ತುಲಿಸು ಅವನರದಿಂದ ಬೆಂಕಿಯ ಕಡೆಯಂದ ಎದ್ದನು ಮತ್ತು ಬಾಗಿಅನ ಕಡೆಗೆ ನಡೆದನು (ಮತ್ತಾಯ 26:71), ಆತನು ಅಂಗಂಗ ಕತ್ತಲಿಲ್ಲ ಆತನು ನಿಂತಿರಬಹುದು¹⁰ (ಮಾರ್ಕ 14:68).¹¹ ಹೇಗೆನೂ ಒಬ್ಬ ಸ್ತ್ರೀ ಆತನನ್ನು ಹಿಂಬಾಣಸಿಕೊಂಡು ಬಂದು ಅಲ್ಲಯೇ ಹತ್ತಿರವಿದ್ದವರಿಗೆ “ಇವನೂ ಅವರಲ್ಲ ಒಬ್ಬನು!” ಎಂದು ಹೇಳಲು ಆರಂಭಿಸಿದಳು (ಮಾರ್ಕ 14:69) ಮತ್ತೊಬ್ಬಳು “ಇವನೂ ನಜರೀತಿನ ಯೀಸುವಿನ ಕೂಡ ಇದ್ದವನು”

(మత్తాయి 26:71; నోఇలి లకి 22:58) ఎందు ఒప్పికొండట. “తెరుగి అల్ల, ‘ఆ మనుషున్ను నానలయిను’ ఎందు ఆజీయప్పుకొండు”¹² హేశదను” (మత్తాయి 26:72; నోఇలి లకి 22:58). అదు ఎరడనెయి నాలయి సిరాకశ్చేయాగిత్తు.

“హేత్రును యాకే యేసువస్తు సిరాకలింగిదను?” ఎందు జిరన్ను ఇల్ల క్షుణ హొత్తు నింతు కేళువ అవశ్యకతెయి నమగిదే. ఆ బెస్తును నులభవాగి భయిజిఉఱ వపనాగిరాల్ల. ఆతను తన్న ద్వేయమన్ను తోటదల్ల త్రదశిసిద్దను. యేసువిన వైగిజంద కూడిద ఆ అంగళ్ళే బరువ మంలక ఆతను తన్న ద్వేయి (ఆఖిపే క)వస్తు రూయోజిసిద్దను. ఆ ప్రశ్నగే నాపు సిఫ్టికపాగి లుక్తులినసలారెపు, ఆదరే ఇదన్ను గమసినువాగ హేత్రును గపజాగిండిద్దను; ఆతను నంశయిద జోతిగే నసికిత హోరాడుత్తిరబముదు. ఒందు నంగతి ఎందరే యేసు సేరేహికియిల్పట్టను, పలఁశ్శి నల్పట్టను, మత్తు మరణక్కే ఒప్పినల్పట్టను ఎంబ బిజారపు ఆతనల్ల ఇద్దంథ మేస్తియిను ఎంబ అంశద జోతి హోందాటిచేయాగదాగిత్తు (మత్తాయి 16:22). ఇన్నొందు నంగతి ఎందరే, తన్న ఒడయిను క్రైయిను లాహయోగినలు యాకే జడాల్ల ఎంబుదర బగ్గే ఆతను గ్రహిసికొళ్చుదే ఇయిచుదా ఆగిరబముదు (మత్తాయి 26:52). ఆ నమయదల్ల ఈ నామాన్యవాగి అత్యధిశ్శాపప్పళ్ళ ఈ మనుషును అంగళ్లేశక్కే నడేదను, అచను ఫాసిగొండిద్దను, బలువాగి ఫాసిగొండిద్దను.¹³

ఈ అప్పోస్తాలను ఒబ్బంటిగనాగి లాజిదు ఆరంభదల్ల ఒందు తాను కెళిదను, ఆదరే ఆగ “జనేష్టబ్బను సిశ్శయవాగి ఇవనూ నక అవన నంగడ ఇద్దను, ఇవను గఅలాయిదవనశ్శే” ఎందు దృఢచాగి హేశదను. ఆగ హేత్రును “సిఎను కేళువుదేనో నానలయినప్పా” అందను (లకి 22:59, 60). అల్ల నింతుకేండిద్ద కేలవరు అదరల్ల సేలకేండరు: “సిశ్శయవాగి సిఎను కూడ అవరల్ల ఒబ్బను, నిస్త భాషేయే నిస్తన్ను తోలసికొడుత్తదే” (మత్తాయి 26:73) ఎందు కేళి తేడిదరు, గఅలాయిద భాషేయు బిణీలవాగిత్తు: తమ్మ పదగిగే అపవాదవాగి సేలినువంటపుగళల్ల అంథ అనేఁక అశ్శరగళన్ను మత్తు ఇతరరు ఉళ్ళినలు బారదంథపుగళన్ను అవరు ఉళ్ళినుత్తిద్దరు. ఆ గుంపినల్ల ఇద్దచరల్ల మల్పన నంబంధియిర ఒబ్బాగాదిద్దను (నోఇలి యోహాన 18:10). ఆతను “నాను నిస్తన్ను తోటపుదల్ల అవన నంగడ కండెనల్లపే” ఎందను (యోహాన 18:26). హేత్రును “ఆ మనుషున్ను నానలయిను ఎందు కేళ శాహకాకికొళ్చుపుదక్కు ఆజే ఆటుకొళ్చుపుదక్కు శ్శారంజసిదను” (మత్తాయి 26:74). NIVయల్ల “ఆతను తన్న మేలి శాహపు కాకిఁఁండను మత్తు అదర మేలి ఆజేయడలారంభించిదను” ఎంది. అల్లగ సిరాకశ్చేయ మంలరనెయి నాల ఆయఁ.

“అవను ఈ మాతన్ను మాతనాడుత్తిరువాగలే తోఱయు కూగితు”¹⁴ (లకి 22:60; నోఇలి మత్తాయి 26:74; యోహాన 18:27) - యేసు ముంతిజసిదంతేయే. ఆ నమయదల్లయే, “న్నాబుయు కింతిరుకేండు హేత్రు నన్ను దృష్టిసి నోఇదను” (లకి 22:61). బహుశ యేసు కిణకియింద కెళక్కే నోఇలిబెలకు. బహుశః ఆతను ఒందు స్తాకపాద ఇన్నొందు స్తాక్కే నడెనల్పట్టిరబేఁ, ఆతను అంగళేశక్కిన్నింద హాదుకేఁగిరబేఁకు మత్తు తన్న నెట్టునోటపవన్ను ఆ అపోస్తలనేడేగే తిరుగిసిరబేఁకు. కటనన నోటపవన్ను సిఎపు లూహిసికొళ్చుబల్లరా? అదు ఎష్టుందు భావనెగళన్ను వృక్తపడిసుత్తిరబముదు: దుఃఖ, నిందనే ... ఆదరే త్రీపి యావాగలూ త్రీపియా కూడా! యేసు హేత్రునేడేగే నోఇడిదాగ “ఆగ హేత్రును ‘ఈ

ಹೊತ್ತು ಕೇಳಿಕೂಗುಪುದಕ್ಕಿಂತ¹⁵ ಮುಂಜೆ ಮೂರು ನಾಲ್ಕು ನನ್ನ ಬಿಷಯವಾಗಿ ಅವನನ್ನು ಅಲಯಿಸೆಂಬುದಾಗಿ ಹೇಳಬಿ’ ಎಂದು ನ್ನಾಭಿಯ ನುಡಿದ ಮಾತನ್ನು ಸೆನಸಿ ಅತ್ಯನು” (ಲಾಕ 22:61, 62). ಕಟ್ಟಿರು ಗಾಜಯಿಂದ ಹೊಡೆಯಲ್ಲಿಟ್ಟ ಆತನ ಕೆನ್ನೆಯ ಮೇಲೆ ಹಲಿದವು.

“ತೀಕ್ಕುರೋ ನಾನೇನು ಮಾಡಬೇಕು?” ಈ ತೃಷ್ಣಿಗೆ ಶ್ರೀತ್ಯಾಯಿನುತ್ತಾ “ನಾನು ಆತನನ್ನು ನಿರಾಕರಿಸಿದ್ದೇನೂ” ಎಂದು ಎಂದಾರರೂ ಉತ್ತರಿಸಿದ್ದೇವೆಯಾ? ಕರ್ತನಿಗಾಗಿ ಮತ್ತು ಆತನ ವಾಕ್ಯಕ್ಕಾಗಿ ನಿಲ್ಲುಪುದಕ್ಕಿಂತ ಸುಮೃದ್ಧಿಯವದು ಸರಳವೂ ಮತ್ತು ನುರಜ್ಜಿತವೂ ಆಗಿರುವ ಇಕ್ಷಣ ಸ್ಥಿತಿಯಲ್ಲ ನಾನು ನಮ್ಮನ್ನು ಕಂಡುಕೊಂಡಿದ್ದಿಲ್ಲದೆಯಾ?¹⁶ ಇದು ಎಂದಿಗೂ ನಂಬಬಿಸದ್ದು ಎಂದು ಯೋಜಿಸದಿರು: ಹೇತುನಂಭವನೇ ಜೀಳುಪುದಾದರೆ, ನಾವೂ ನಕ ಜೀಳಬಹುದು (ನೋಡಿಲ 1 ಕೇಳಿಂದ 10:12).

ಹೇಣೂ ಹೇತುನ ಕಥೆಯು ನಕ ಬಿಫಲತೆಯ ಅಂತಿಮವನ್ನು ಎಂದು ಫೋಟಿನುಪುದಾಗಿದೆ. ನಂತರದ ಹಾರದಲ್ಲಿ ಅದರ ಬಗ್ಗೆ ಹೆಚ್ಚಿನದನ್ನು ನಾವು ಹೇಳುವರಾಗಿದ್ದೇಂದೆ.

ನಷ್ಟೆಮ್ಮಿನಿಂದ ಅವಮಾನ

(ಪುತ್ರಾಯ 27:1, 2; ಮಾರ್ಕ 15:1; ಲಾಕ 22:66-23:1)

ಯೇಸುವಿನ ಬಿಜಾರಣಿವರಳಿಯತ್ತ ನಾಬಿಂಗ ತಿರುಗಿಕೊಳ್ಳುವಾ. ನಾವು ಹಾಗೆ ಮಾಡುತ್ತಿರುವಂತೆಯೇ “ಯೇಸುವನ್ನು ಏನು ಮಾಡೋಣ?” ಎಂಬ ತೃಷ್ಣಿಗೆ ನಾವು ಇನ್ನೊಂದು ಉತ್ತರವನ್ನು ಕಂಡುಕೊಳ್ಳುತ್ತೇಬೆ. “ಆಗ ಮಹಾ ನಭಿಯ ಆತನಿಗೆ ಮರಣದಂಡನೆ ಕೇಳಣ!” ಎಂದು ಹೇಳಿತು.

ಕಾಯಭನ ಮನೆಯಲ್ಲಿನ ಮಹಾನಭೇಯ ರಾತ್ರಿದೇಳೆಯ ಕೂಪವು ಕಾನ್ಜಾನು ಬಧಿಂಬಾ ಗಿಲ್ಲದೆ ಹೋದರೆ ಕೆಂಪಬಧಿಂಬಾಗಿರುತ್ತಿರಲ್ಲ,¹⁷ ಹೊನದಿನದ ಕಾಂವಿಸಿಕೊಳ್ಳುವಿಕೆಯ ಜೊತೆ (ನೋಡಿಲ ಮಾರ್ಕ 15:1; ಲಾಕ 22:66), ಯೇಸುವು ನಾಜ್ಯಯಿಬಿಜಾರಣಾ ನಭಿಗೊಳ್ಳುತ್ತಾರೆ¹⁸ (ಲಾಕ 22:66). “ಅಧಿಕೃತ” ಭೇಟಿಗಾಗಿ ಕರೆದುಕೊಂಡು ಹೋಗುಲ್ಪಿಟ್ಟನು.

ನಭಿಯ ನದನ್ಯರು ಎರಡು ಬಗೆಯ ಉದ್ದೇಶವನ್ನು ಹೊಂದಿದ್ದರು.¹⁹ ಹೊದಲನೆಯದು, ಅ ರಾತ್ರಿ ಜಾಲಿಯಾಗುವ ನಿಯಮದ ಜೀವಜಾಲಕ ದೃಢಿತರಣದ ಅವಶ್ಯಕತೆಯ ಅವಲಿಗೆತ್ತು ಅವರು ತಿರುಗಿ ತೀಕ್ಕುಸಿಗೆ “ನಿನು ತೀಕ್ಕುನಾಗಿದ್ದರೆ ನಮಗೆ ಹೇಳಿ” ಎಂದು ಯೇಸುವಿಗೆ ಕೇಳಿದರು (ಲಾಕ 22:67; ನೋಡಿಲ ಮತ್ತಾಯ 26:63). “ನಿಮಗೆ ನಾನು ಹೇಳಿದಕೆ ನೀವು ನಂಬುಪುದಿಲ್ಲ, ನಾನು ನಿಮ್ಮನ್ನು ಏನಾದರೂ ಕೇಳಿದರೆ ಉತ್ತರಕೊಡುಪುದಿಲ್ಲ” ಎಂದು ಆತನು ಉತ್ತರಿಸಿದನು²⁰ (ಲಾಕ 22:67, 68). LB ಯು “... ನೀವು ನನ್ನನ್ನು ನಂಬಿ ಬೇಡಿಲಿ ಅಥವಾ ನನ್ನ ಬಿಜಾರಣೆಯನ್ನು ನನಗೆ ಮಾಡಲು ಜಡಿ” ಹಿಂಗೆ ಬಿಷಾರಿಲೆತಿಲಿಸಿದೆ. ನಂತರ, ಹೇಣೂ ಯೇಸು ತನ್ನನ್ನು ತಾನು “ಮನುಷ್ಯ ಕುಮಾರ” ಎಂಬ ಮೆಸ್ಸಿಯನ ಶಿಂಫಿಕೆಯಿಂದ ನೊಜಿಸಿಕೊಳ್ಳುತ್ತಾನೆ (ಲಾಕ 22:69).²¹ “ಹಾಗಾದರೆ ನಿನು ದೇವರ ಕುಮಾರನೋಲ?” (ಲಾಕ 22:70) ಎಂದು ನಭಿಯ ನದನ್ಯರು ಯೇಸುವಿನ ದೈವತ್ಯದ ಶ್ರೀತಾದಸೆಗಾಗಿ ಆತನ ಮೇಲೆ ಹಲಹಾಯ್ದರು. ಆಗ ಆತನು “ನಾನು ಅವನೇ”²² (ಲಾಕ 22:70) ಎಂದು ಉತ್ತರಿಸಿದನು. ಬಹಳ ಸೊಂಹಾಗಿ ಅವರು ಈ ಲಂತಿಯಲ್ಲ ಅಂಥಿಲಿಸಿದರು “ನಮಗೆ ನಾಜ್ಞಿ ಇಸ್ತೇತಕ್ಕೆ ಬೇಕು?”²³ ನಾವೇ ಅವನ ಬಾಯಿಂದ ಕೇಳಿದೆವಲ್ಲ” (ಲಾಕ 22:71).

ಎರಡನೆಯ ನಂಗತಿಯೂ ತೂಡಾ ಮುಗಿದಿತ್ತು²⁴ ದೇವದೂಷಣೆಯ ಅಹಾದನೆಯ ಮೇಲೆ ಅವರು ಯೇಸುವಿಗೆ ಮರಣದಂಡನೆಯನ್ನು ಅವರು ಬಿಡಿಸಿದ್ದರು (ಪುತ್ರಾಯ 26:65, 66), ಆದರೆ ಅವರೇ ತಮ್ಮಷ್ಟಕ್ಕೆ ತಾವೇ ಆತನನ್ನು ನಾಜ್ಯಯದ ಪ್ರಕಾರ ತೊಲ್ಲಿದೇ ಹೋದರು

(ಯೋಹಾನ 18:31).²⁵ ದೇವರುಂಡಿಯಂತಹ ಧಾರ್ಮಿಕ ಆಜಾದನೆಗೆನೀಂನ್ನರ ರೋಮನ್ ಸರಕಾರವು ಹಲಗಬೆಸದೇ ಇಯಾಪುರದಲಿಂದ, ಅವರು ಅಧಿಕಾರಿಗಳನ್ನು ಪ್ರಭಾವಿತಗೊಳಿಸಲು ರಾಜಕೀಯ ಆಜಾದನೆಯನ್ನು ಮೇಲಕ್ಕೆತ್ತಬೇಕಾಯಿತು (ನೋಡಿಲ ಲಂಕ 23:2). “ಅಲ್ಲ ಈಡಿಟ್‌ಪರೆಲ್ಲರೂ ಎದ್ದು ಆತನನ್ನು ಹಿಲಾತನ ಬಳಿಗೆ ಕರೆಯಬೇಂದು ಹೇಳಬಯ” (ಲಂಕ 23:1; ಮತ್ತಾಯ 27:2).²⁶

“ನಾವು ಆತನನ್ನು ನಿಂದಿಸುತ್ತೇವೆ” ಎಂಬ ಮಹಾನಭೇಯ ಉತ್ತರ ಶೋಜನೀಯ ವಾಗಿ ಇಂದು ಕೇಳಬಂತಿದೆ. ಸಭೆಯ ನದಸ್ಯರಂತೆ, ತೆಲವರು ಇನ್ನೂ ನಹ ಯೀಂನು ದೇವರುಂಡಿಯಾರನು ಎಂದು ನೂಜಿಸಿದ ನೂಜಿಗೆಂನ್ನು ಗೆಂಜಲರವಾಗಿ ಒಪ್ಪದೇ ಇದ್ದರು. ಅವರ ಅಹನಂಜಕೆಯಲ್ಲ, ಗೆಲಾಯಾಯದ ನಂಜಾಲ ಬೋಧಕಲಿಂದ ಅಲ್ಲವಾಗಿ ಶಿಕ್ಷಿತವಾದದ್ದು ಉಂಟಿದೆಯಾದ್ದರಿಂದ ಇದ್ದರು. ಅಂಥ ಬಣ್ಣರಹಿತ ಗುಂಲಾಳಣಗಳೂ ಕಾಡಾ ಇತಿಹಾಸದ ಗ್ರಿಯನ್ನೇ ಬದಲಾಗುತ್ತವೆ, ಅಂಥವುಗಳ ಧರ್ಮ ಬಿರೋಧಗಳು ತಿರಸ್ತುಲಿಸುವಂತಹ ನಕ್ಷೆವೇದಿಯ ಅಂಥ ತಗಳಿಂಂತಲೂ ದೊಡ್ಡ ಅಧ್ಯಯನಗಳಾಗಿವೆ! ನಾವೆಲ್ಲರೂ ಯೀಂನುವನ್ನು ದೇವರ ಮಗನೆಂದು ಅಂಗಿಂತಲನಬೇಕು ಹಾಗಾದರೆ “ನಾನು ಆತನನ್ನು ನಿಂದಿಸಿದೆನು” ಎಂಬ ದಾಷಣೀಯನ್ನು ಹೊಂದಿರಲಾರೆವು ಎಂದು ನಾನು ಶ್ರಾಧಿಸುವವನಾಗಿದ್ದೇನೆ.

ಹಿಲಾತನ ನರಭಿಂದತೆ

(ಮತ್ತಾಯ 27:11-14; ಮಾರ್ಕ 15:2-5;

ಯೋಹಾನ 18:28-38)

ಮಹಾ ನಭೀಯ ತ್ರಿತೀವಿಧಿಗಳ ಯೀಂನುವನ್ನು ಹಿಲಾತನ “ಮುಂದೆ ತಂದರು” (ಲಂಕ 23:1). ಹೈಂಪೀಯ ಹಿಲಾತನು ಯಾದಾಯದ ಮೇಲೆ (ಲಂಕ 3:1). ಮತ್ತು ನಾಮಾಯದ ಮೇಲೆ ಆ ಕಾಲದ ರೋಮಾ ದೇಶಾಧಿಪತಿಯಾಗಿದ್ದನು.²⁷ ದೇಶಾಧಿಪತಿಯಾದಂಥ ಆತನ ಮೂಲ ಕರ್ತವ್ಯವು ಶಾಂತಿಯನ್ನು ಕಾಹಾಡುವದು ಮತ್ತು ರೋಮಾಕೆನ್ನಾನ್ನರ ತೆಲಗೆಯನ್ನು ನಂಗ್ರಹಿಸುವದು ಅಗಿತ್ತು. “ಅದರಂತೆ ತನ್ನ ಸ್ವಂತ ನರಕಾರದ ಜನರು ಯಾರನನ್ನಾದರೂ ನಂಹಲಿನಲು ಮರಣದಂಡನೆಯ ಕೊಡುವದಕ್ಕೆ ಒಷ್ಣಿಗೆಯನ್ನು ಕೊಡುವಂಥ ಅಸ್ತಿಯವಾದ ಜವಾಬ್ದಾರಿಯನ್ನು ನಹ ಆತನು ಹೊಂದಿದ್ದನು - ಈ ತ್ರಂಕರಣದಲ್ಲಿ ಮಹಾನಭೀಯ ಒಳೆಗೊಂಡಿತ್ತು.”²⁸

“ಅರಮನೆ” ಎಂದು ಮುಂಜಾನೆಯಲ್ಲ²⁹ ಕರೆಯಲ್ಪಡುತ್ತಿದ್ದ ಯೆರಾನಲೇಖಿನಾಳ್ಳರುವ³⁰ ಹಿಲಾತನು ಮನೆಗೆ ನಾಯಕರುಗಳ ಆತನನ್ನು ತಂದಾಗ ಇನ್ನೂ ನನುಕಿನ ವೇಳೆಯಾಗಿತ್ತು (ಯೋಹಾನ 18:28). “Praetorium” ಇದು ಲಾರಿಣಿ ಭಾಷೆಯಿಂದ ತೆಗೆದುಹಳ್ಳಿಲ್ಪಟ್ಟ ಗ್ರೀಕ್ ಭಾಷಾಂತರವಾಗಿದೆ. ಇದು ರೋಮನ್ ಅಧಿಪತಿಗೆ ಕೊಡಲ್ಪಟ್ಟ ಅಧಿಕೃತ ವಾಸನಾನದ ಸ್ಥಳವನ್ನು ನೂಜಿಸುವುದಾಗಿದೆ (ನೋಡಿಲ ಅಪ್ಪೋನ್ತುಲರ ಕೃತ್ಯಗಳ 23:35). ಒಂದು ನಂತ್ರದಾಯದ ತ್ರಂಕಾರ, ದೇವಾಲಯದ ಮಜೀದೆಯ ಕೇಶಾನ್ಯ ಮಜೀದೆಯಲ್ಲಿರುವ ಕಾಂಕಣಲ್ಲ ಅಂತೋನಿಯಾ (ಹೈಂಪ್ರಣ್ಟನ್ ಅಂತೋನಿಯಾ ಎಂದೂ ನಹ ತಿಂದಿರುವಂತಹ)ದಲ್ಲ ಯೆರಾನಲೇಖಿನಾಳ್ಳ Praetorium ಇರುವುದಾಗಿದೆ.³¹ ಇಂದು, ಹಿಲಾತನು ಹಟ್ಟಣಾದ³² ಶೂರವ ಭಾಗದಲ್ಲನ ಹೆರೋದ ಜಕ್ಕುವರ್ತಿಯ ಅರಮನೆಯ ವಾಸಿನುತ್ತಿದ್ದನು ಎಂದು ತೆಲವರು ಯೋಜಿಸುವವರಾಗಿದ್ದಾರೆ, ಆದರೆ ಇತರರು ಇನ್ನೂ ನಂತ್ರದಾಯಕ ಸ್ಥಳವನ್ನೇ ನೂಜಿಸುವವರಾಗಿದ್ದಾರೆ. Bastiaan VanElderken ರವರು “ಹನ್ನದ ನಮಯದಲ್ಲ ಹೈಂಪ್ರಣ್ಟನ್ ಅಂತೋನಿಯಾದಲ್ಲ ಹಿಲಾತನಿಗೆ ಯೀಂನುಬಿನ ಹಲ್ಕೆಗಾಗಿ ಅನುಕೂಲವು

ಕಾಯ್ದದ ಕೇಂದ್ರವಾದ ದೇವಾಲಯದ ಬಳಿಯಲ್ಲಿ ದುಗ್ಂಡದ ಸ್ಥಿತಿಯು ಇರುವದು ಹಿಂತಿನಿಗೆ ಅವಶ್ಯವಾಗಿತ್ತು ಎಂದು ಗಮನಿಸಿದ್ದಾರೆ.”³³

ಇದು ಅನ್ಯಜಿನಾಂಗದವರ ತ್ರದೇಶವಾಗಿದ್ದ ಯೆಹೋದಿಗಳ ಮೇಲುಕೀಳುಗಳು “ತಮಗೆ ಹೈಲಗೆ ತಣ್ಣಿ³⁴ ತಮಗೆ ಹಂತ್ಯದ ಉರಬವನ್ನು ಮಾಡುವುದಕ್ಕೆ ಅಡ್ಡಿಯಾದಿಲೆಂದು ಅರಮನೆಯೊಳಕ್ಕೆ ಹೋಗಿಲ್ಲ” (ಯೋಹಾನ 18:28). “ಹಂತ್ಯದ ಉರಬವು ನಂಜೆಗೆ ಮನ್ಯ ಉಣಿಲ್ಲವೆಂಬೆಕಿತ್ತು” (ಘತ್ತಾಯ 26:17-19; ಮಾರ್ಕ 14:12, 14, 16; ಲಕ್ 22:8, 11, 13, 15). “ಹಂತ್ಯ” ಎಂಬು ದಿನದ ಹಬ್ಬಕ್ಕೆ ನಂಬಂಧಿಸಿದಂತೆ ಉಣಿಲ್ಲವುವ ಉರಬವನ್ನು ನೂಜಿನುಪ್ರದಾಗಿದೆ. ಮುದ್ರ ಮನುಷ್ಯನ್ನು ಮರಣಕ್ಕೆ ಒಷ್ಣಿಸಲು ಕಹಣಗಾದ ನಾಯಕರುಗಳು ಹಿಂಜಲಿಯದವರಾಗಿದ್ದರು, ಆದರೆ “ಆಜಲನಲ್ಪಡುವ ಶುದ್ಧಿ”ಗಳ ಬಗ್ಗೆ ಯಾವುದೇ ಅಹಾಯಕ್ಕೆ ಒಷ್ಣಿಕೊಳ್ಳುವವರಾಗಿರಲ್ಲ (ಯೋಹಾನ 18:28; NIV).

ಯೆಹೋದಿ ನಿಯೋಗವು ಒಬ್ಬ ಸರೆಯವನ್ನು ತರುತ್ತಿದ್ದಾರೆಂದು ಹಿಂತಿನು ಕೇಳಿದ್ದನು, ಕೊನೆಯಲ್ಲಿ ಆತನೆದ್ದು ಹೋಗಿ “ಕೇ ಮನುಷ್ಯನ ಮೇಲೆ ಏನು ದೂರು ಹೇಳುತ್ತೀಲಾ?” ಎಂದು ಕೇಳಿದನು (ಯೋಹಾನ 18:29).³⁵ ಆಗ ಯೆಹೋದಿ ನಾಯಕರುಗಳು ತಾವು ಬಿನಂತಿಸಿಕೊಂಡಿದ್ದರ ಕಾರಣದಿಂದಾಗಿ ದೇಶಾದಿಪತಿಯಿಂದ ಯೇಂನುಬಿಗೆ ವುರಣದಂಡನೆಯನ್ನು ಕೊಡಿಸಲು ಹೋದಲು ಶ್ರಯಿಸ್ತಿಸಿದರು (ಯೋಹಾನ 18:30). ಯೆಹೋದಿಗಳಿಂದಿಗೆ ನಹಕಲಿಸುವಚಿ ಹಿಂತಿನ ಆನತ್ತಿಯಾಗಿತ್ತು, ಆದರೆ ಅಣ್ಣ ಕೇಳುತ್ತಿರುವದು ಅತಿಯಾದದ್ದು ಆಗಿತ್ತು, ಹಿಂತಿನ ತನ್ನ ಕೈಯನ್ನು ಅಲ್ಲಾಡಿಸುತ್ತಾ ಯೆಹೋದಿಗಳನ್ನು ಅಣ್ಣ ಕಳುಹಿಸುತ್ತಾ “ನಿಂದೇ ಅವನನ್ನು ತಕ್ಷಾಂಡು ಹೋಗಿ ನಿಮ್ಮ ಧರ್ಮಾಂತರ ಪ್ರಕಾರ ಅವರನಿಗೆ ತೀರ್ಪುಮಾಡಿಲ್” ಎಂದು ಹೇಳುವುದನ್ನು ನಾನು ನೋಡೆ ಬಳ್ಳಿ (ಯೋಹಾನ 18:31).

“ಮರಣದಂಡನೆಯನ್ನು ಬಿಧಿಸುವ ಅಧಿಕಾರ ನಮಗಿಲ್ಲವೆಂದು” (ಯೋಹಾನ 18:31) ಯೇಂನುವನ್ನು ತಾವು ಯಾಕೆ ಆತನೆಡಿಗೆ ತಂದಿದ್ದೇವೆಂದು ಮುಖಿಂಡರುಗಳ ದೇಶಾಧಿಪತಿಗೆ³⁷ ತಕ್ಷಣವೇ ಉತ್ತರಿಸಿದರು. ಯೆಹೋದಿಗಳಿಗೆ ಕೆಲ ಬಿನಾಯಿತ ಇರುತ್ತಿತ್ತು, ಆದರೆ “ಜಿನನ ಮತ್ತು ಮರಣದ ಅಧಿಕಾರವನ್ನು ರೋಮನ್ನ ಸರಕಾರವು ತನೆವ್ಯಾದಿಗೆ ಇಲಸಿಕೊಂಡಿತ್ತು,”³⁸ ಯೋಹಾನನು ಈ ಸ್ಥಿತಿಯನ್ನು ಎತ್ತಿತೋರುತ್ತಾ “ಯೇಂನುಬಿನ ಮರಣದ ಬಗೆಗಿನ ಆತನ ಮಾತುಗಳ ನಾಧ್ಯತೆಯ ಹಲವೂರಂತೆಯನ್ನು ತೋಲಿಸಿದ್ದಾನ್” (ಯೋಹಾನ 18:32). ಯೆಹೋದಿಗಳು ಕಲ್ಲೆನೆಡು ಕೊಲ್ಲುವ ಮರಣದ ಲಿತಿಯ ಪರಿಷಾಗಿದ್ದರು (ನೋಡಿ ಅಷ್ಟಾಂತಲರ ಕೃತ್ಯಾಗಳ 7:58), ಆದರೆ ರೋಮನ್ನರು ಕ್ರಾಂತಿಯ ಶಿಶ್ಯರಿಗೆ ನಿಂತ್ತಿರುತ್ತಾರೆ. ಮಹಾ ಸಭೆಯು ಹಿಂತಿನಿಂದ ಕ್ರಿಸ್ತನೆಡಿಗೆ ತಿರುಗಿತ್ತು, ಆತನು ಶಿಲುಬೆಯ ಮೂಲಕ ಅನ್ಯರ ಕೈಯಲ್ಲಿ ನಾಯಕೀಯ ಎಂದು ಅವರು ಅಲಿವಿಲ್ಲದೆ ಯೇಂನು ಮುಂತಿಣಿಸಿದತ್ತ ತಿರುಗಿದರು (ಯೋಹಾನ 12:32-34; ನೋಡಿಲ ಮತ್ತಾಯ 20:18, 19; ಮಾರ್ಕ 10:33, 34).

“ಮರಣ” ಎಂಬ ಪದವು ದೇಶಾಧಿತಿಯ ಲಕ್ಷಣನ್ನು ಸೆಳೆಯಾತು; ಈ ಪ್ರಕರಣವು ತ್ರದಾನ ಅಪರಾಧವನ್ನು ಒಳಗೊಂಡಿರುವುದಾಗಿದೆ. ಆತನು ಕ್ರಿಸ್ತನಿಗೆ ಹೆಚ್ಚು ಹತ್ತಿರವಾದದ್ದನ್ನು ನಾನು ಉಹಿಸಿಕೊಳ್ಳಬಳ್ಳಿ. ದೇಶಾಧಿಪತಿಯ ಬಹುಶ ಯೇಂನುಬಿನ ಬಗೆಗೆ ತಿಂಡಿರಬಹುದು.³⁹ ಯೇಂನುಬಿನ ಇಹಲೋಕದ ಆರಂಭದ ಸೆಂದೆಯಲ್ಲಿ ಯೂದಾಯದಲ್ಲ (ಹಿಂತಿನ ನಾಮಕ್ರಾಜ್ಯದಲ್ಲ) ಎರಡು ಬಾಲ ವಿಷಯವಾಗಿ ತ್ರಯಾಣಿಸಿದ್ದನು.⁴⁰ ಬದು ದಿನಗಳ ಮನ್ಯವೇ ಯೀರಾನಲೇಬಿಗೆ ಆತನ ನಾಟಕೀಯ ತಲುಪುವಿಕೆಯ ಮತ್ತು ಆನಂದರದಳಿ ಬಂದ ಯೆಹೋದಿ ಅಧಿಕಾರಿಗಳ ಜೊತೆ ನಂಂಭಣಗಳ ಬಜಿತವಾಗಿ ಆತನ ಗಮನಕ್ಕೆ ಬಾರದೆ ಹೋಗಿಲ್ಲ. ರಾತ್ರಿಗೆ ಮನ್ಯ, ಹಿಂತಿನಿಂದ ನಿಯಂತ್ರಿಸಲ್ಪಡುತ್ತಿದ್ದ ಸೇನೆಯ ನಹಾಯವು ಯೇಂನುವನ್ನು ನೆರೆಹಿಡಿಯಲು ಅವಶ್ಯವಾಗಿತ್ತು, “ಮನೇ ಆಗಲ ಈ ಮನುಷ್ಯನು

ಯಾರು?” ಎಂದು ಆ ಅಧಿಕಾರಿಗಳ ಮನದಲ್ಲಿ ನಾನುತ್ತಿರುವ ವಿಜಾರಣಣನ್ನು ನಾನು ಉಹಿಸಿಕೊಳ್ಳಬಲ್ಲ.

ಈ ನಾಯಕರುಗಳು ಮೂರು ಲೀಟಿಯ ಅಪಾದನೆಗಳನ್ನು ನಲಿಡಾಗಿಸಿಕೊಂಡು ಹಿಲಾತನ ಮುಂದೆ ಇರ್ಬರು: “ಇವನು ತಾನೇ ಕ್ರಿಸ್ತನೆಂಬ ಒಬ್ಬ ಅರನನಾಗಿದ್ದೆನೆಂದು ಹೇಳುತ್ತಾ ಕೈನರನಿಗೆ ತೆಗೆ ಕೊಡಬಾರದೆಂದು ಬೋಧಿಸುತ್ತಾ ನಮ್ಮ ದೇಶದವರ ಮನಸ್ಸು ಕೆಡಿನುಪುದನ್ನು ನಾವು ಕಂಡುವು” (ಲೂಕ 23:2). ಮೊದಲನೆಯದು ಅನತ್ಯವಾದದ್ವಾಗಿತ್ತು ಎರಡನೆಯದು ನತ್ಯಕ್ಕೆ ದೂರವಾಗಿತ್ತು (ಮತ್ತಾಯ 22:17-21), ಮತ್ತು ಮೂರನೆಯದು ತತ್ವದಾಲಗೆ ನಡೆಸುವುದಾಗಿತ್ತು: ಯೇಂನು ಅರನನಾಗಿದ್ದನು (ಮತ್ತಾಯ 2:2; 21:5; 27:11), ಅದರೆ ರಾಜಕೀಯ ಲೀಟಿಯಿಂದಲ್ಲ. ದೇಶಾಧಿಪತಿಗೆ ಅಜ್ಞಿತಂದದ್ದು ಕಲ್ಪಿತ ಅಪಾದನೆಗಳ ವಿಬ್ರಾಂತಿನ್ನು ಸಮರ್ಥಿಸಿಕೊಳ್ಳುವುದಕ್ಕೆ ಯೇಂನು ಯಾವುದೇ ತ್ವರಿತ ಪೂಡಿದೆ ಇದ್ದದ್ದು (ಮತ್ತಾಯ 27:12-14; ಮಾರ್ಕ 15:4, 5; ನೇರಡಿಲ ಯೇಶಾಯ 53:7).

ಹಿಲಾತನು ತರುಗಿ ತನ್ನ ಅರಮನೆಗೆ ಬಂದನು ಮತ್ತು ಯೇಂನು ತರುಗಿ ಅತನ ಮುಂದೆ ತರಲ್ಪಟ್ಟನು (ಯೇಶಾಯ 18:3:3). ದೇಶಾಧಿಪತಿಗೆ ನಂಬಂಧಿಸಿದ ಆರೋಪವು ಯೇಂನು ಅರನನೆಂದು ಶ್ರೀತಾದಿಸಿದನೇರೇ ಇಲ್ಲವೋ ಎಂಬುದಾಗಿತ್ತು. ಹಿಲಾತನು, “ಸಿಂನು ಯೇಹಾದ್ವರ ಅರನನು ಹೊಡೋಳೇ?” ಎಂದು ಕೇಳಿದನು (ಮತ್ತಾಯ 27:11; ನೇರಡಿಲ ಯೇಶಾಯ 18:33). ಕ್ರಿಸ್ತನು ದೃಢವಾಗಿ “ಸಿಂನೇ ಹೇಳಿದ್ದಿಳೇ?” ಎಂದು ಉತ್ತರಿಸಿದನು (ಮತ್ತಾಯ 27:11; ಮಾರ್ಕ 15:2; ನೇರಡಿಲ 1 ತಿಂಡಿಳೇ 6:13).⁴¹

ನಂತರ ಯೇಂನು ಹಿಲಾತನಿಗೆ: “ಸಿನ್ನಷ್ಟಕ್ಕೆ ಸಿಂನೇ ಇದನ್ನು ಹೇಳುತ್ತಿರೋಳೇ? ಮತ್ತೊಬ್ಬರು ನನ್ನ ವಿಷಯದಲ್ಲ ಸಿನಗೆ ಹೇಳಿದ್ದಾರೋಳೇ?” ಎಂದು ಶ್ರೀಸಿದನು (ಯೇಶಾಯ 18:34). ಆತನು ಆ ಅಧಿಕಾರಿಯ ಆರೋಪದ ಮಾಲವನ್ನು ಗಮನಿಸಿರಬಹುದೇ⁴² ಎಂಬ ಮಾಲದ ಬಗ್ಗೆ ಕೇಳುತ್ತಿರಬಹುದು. ರೋಮನ್ಸ್ 10:15ಯಿನ್ನು ಯೇಂನು ಭಂಗಮಾಡಿದ್ದಾನೆ ಎಂದು ದೇಶಾಧಿಪತಿಗೆ ಯಾರಾದರೂ ತಿಖಿಸಿದ್ದರೋ ಇಲ್ಲವೋ. ಅನ್ವಯಿಂದಿರೆಯಿಲ್ಲ, ಆ ಅಪಾದನೆಯ ಯೇಹಾದಿ ನಾಯಕರುಗಳಿಂದ ಬಂದಿದ್ದರೆ, ಆ ದೇಶಾರೋಪವು ಸಂಶಯಕ್ಕೆಂಬೂ ಮಾಡಬಹುದಿಲ್ಲ. ರೋಮಾ 10:15 ಇಂದಿರುತ್ತದೆ ಯೇಂಗಳ್ಲೇಮಕ್ಕೆ ನಂಬಂಧಿದಂತಹವುಗಳನ್ನು ಪೂರ್ತಿಗೊಳಿಸಿದೆ ಎಂದಿರುತ್ತದ್ದಾಗಿತ್ತು.

ಆ ಅಪಾದನೆಯ ಯೇಹಾದ್ವಾರಿಂದ ಬಂದದ್ದು ಎಂದು ಹಿಲಾತನು ಅಲಿಟಕೊಂಡಿದ್ದನು, ಮತ್ತು ಅವರನ್ನು ಉದ್ದೇಶಿಸಲು ಆತನು ಚಾಡಿದ್ದನ್ನು ವಿವರಿಸಲು ಆತನು ಯೇಂನುವನ್ನು ಒತ್ತಾಯಿಸಿದನು (ಯೇಶಾಯ 18:35). ಕ್ರಿಸ್ತನು ಆ ಶ್ರೀಗೆ ಉತ್ತರಿಸಿದನು, ಅದರೆ ರೋಮನ್ಸ್ 10:15 ಅಧಿಕಾರಿಗಳ ಅಧ್ಯೇತಿಸಿಕೊಳ್ಳುವ ನಿಷಿಣಲ್ಲ ಅಲ್ಲ. “ನನ್ನ ರಾಜ್ಯವು ಈ ಲೋಕದ್ವಾಲ್” ಎಂದು ಆತನು ಹೇಳಿದನು (ಯೇಶಾಯ 18:36) ಇದೇ ಸಮಸ್ಯೆಯ ಮಾಲವಾಗಿತ್ತು: ಯೇಂನು ಯೇಹಾದಿಗಳ ನಿರಳೆಯಿಲ್ಲ “ಈ ಇಕಲೋಕದ ರಾಜನಂತ” ಕತ್ತಿ ರುಜಹಿಸುತ್ತಾ ಬರಾಲ್ಲ, ಅಧ್ಯಲಿಂದ ಅವರು ಆತನನ್ನು ತಿರಸ್ತುಂಬಂದರು (ಮತ್ತಾಯ 21:42).

ತನ್ನ ರಾಜ್ಯವು “ಲೋಕದ್ವಾಲ್” ಎಂಬುದಕ್ಕೆ ಯೇಂನು ಆಧಾರವನ್ನು ಕೊಟ್ಟನು: “ನನ್ನ ರಾಜ್ಯವು ಈ ಲೋಕದ್ವಾಲಿದ್ದರೆ ನಾನು ಯೇಹಾದ್ವರ ಕೈಯಲ್ಲ ಜೀಳದಂತೆ ನನ್ನ ಪರವಾರದವರು ಕಾಡಾಡುತ್ತಿದ್ದರು. ಅದರೆ ನನ್ನ ರಾಜ್ಯವು ಇಲ್ಲಯದಲ್ಲ” (ಯೇಶಾಯ 18:36).⁴³ ದಂಗಾದ ಹಿಲಾತನು ತನ್ನ ಶ್ರೀಯನ್ನು ಮತ್ತೊಂದು ಲೀಟಿಯಲ್ಲ ಕೇಳಿದನು “ಹಾಗಾದರೆ ಸಿಂ ಅರನನು ಹೊದಲ್ಲಬೇ?” (ಯೇಶಾಯ 18:37). “ನನ್ನನ್ನು ಅರನನೆಂದು ಸಿಂನೇ ಹೇಳಿದ್ದೀ. ನಾನು ನತ್ಯದ ವಿಷಯದಲ್ಲ ನಾಾಜೀ ಹೇಳಬದಕೊಂಡರು ಹುಟ್ಟಿದವನು, ಅದಕ್ಕೊಂಡನ್ನರವೇ ಈ ಲೋಕಕ್ಕೆ ಬಂದಿದ್ದೇನೆ. ನತ್ಯಪರರೆಲ್ಲರೂ ನನ್ನ ಪೂರ್ತಿಗೆ ಕಿಬಿಕೊಡುತ್ತಾರೆ” ಎಂದು ಉತ್ತರಿಸಿದನು (ಯೇಶಾಯ 18:37).

ನಾಗ್ಯಯಾಧಿಕರು ಮತ್ತು ಯೀರನುವನ್ನು “ಹಿಲಾತೆಸಿಗೆ ತ್ರಂಗ” ಎಂದಂತೆ ಅತಾದಿಸಿದರ ಮಧ್ಯದ ಅದಲು ಬದಲಾಗಿ ಬಗ್ಗೆ ಯೋಚಿಸಿಲಿ: ಅತನು ಯಾರಾಗಿದ್ದಾನೆ ಎಂದು ಗಂಜಲರವಾಗಿ ಹಲಗಣಿಲು ದೇಶಾಧಿಪತಿಗೆ ಮಾಡಿದ ಅಹವಾಲು, ೧೦೯ ಲಿಟರ್‌ಯಲ್ ಹಿಲಾತೆಸಿಗೆ ತನ್ನ ಜೀವಿತವನ್ನು ಬರಲಾಯಿಸಲು ಮತ್ತು ರಕ್ಷಣೆಯನ್ನು ಹೊಂದಲು ಇಯವ ಒಂದು ಅವಕಾಶವಾಗಿತ್ತು. ವಿಷಾದವೆಂದರೆ, ಲಾಕಿಕನಾದ ಜಾಣನಾದ ದೇಶಾಧಿಪತಿಯು ಕೇವಲ “ನತ್ಯವೆಂದರೆನು?”⁴⁴ ಎಂದು ತ್ರಂತಕ್ರಯಸಿದನು (ಯೋಹಾನ 18:38). ಈಸ್ವಿ ಬೇಕನ್ ಕೀರ್ತಿ ಬರೆಯುತ್ತಾರೆ. “ನತ್ಯವೆಂದರೆನು? ಎಂದು ಹಿಲಾತನು ತಮಾಷೆಗಾಗಿ ಕೇಳಿದನು, ಹೊರತು ಲುತ್ತಿರಕ್ಕಾಗಿ ಕೇಳಲಿಲ್ಲ.”⁴⁵

ಯೀರನು ಯಾರು ಎಂದು ಹಿಲಾತನು ಅಲತುಕೊಳ್ಳಬಲ್ಲ ಆದರೆ ಮರಣದ ಹೌಲ್ಯಕ್ಕೊಂಡು ಸ್ತರ ಅತನು ಮಾಡಿದ್ದನ್ನು ಅಲತುಕೊಂಡಿದ್ದನು. ದೇಶಾಧಿಪತಿಯು ಎದ್ದು ಹೊಂದನು ಮತ್ತು ತನ್ನ ತೀರಣನ್ನು ತ್ರಂತಕ್ರಯಸಿದನು: “ನನಗೆ ಅವನಾಗಿ ಯಾವ ಅಪರಾಧವು ಕಾಣಿಸುವುದಿಲ್ಲ” (ಯೋಹಾನ 18:38). ತನ್ನ ಆಜ್ಞೆಕೆಯು ಯೀರನುವಿನ ವೈಲಿಗಳನ್ನು ಶಾಂತವಾಗಿಸುವದು ಎಂದು ಯೋಚಿಸಿದ್ದಾರದೆ ಅತನು ಅವರನ್ನು ತಙ್ಗುಗಿ ತೇವರು ಮಾಡಿದವನಾಗಿದ್ದಾನೆ. ನಿನ್ನಂದೇಹವಾಗಿ ಅವರ ದೃಷ್ಟಿಯು ಜೋರಾಯಿತು ಮತ್ತು “ಗಣಲಾಯದಲ್ಲಿ ಷಾರಂಭಮಾಡಿ ಇಲ್ಲಿಯವರೆಗೂ ಯಾದಾಯ ಸೀಮೆಯಲ್ಲಿಲ್ಲ ಇವನು ಬೋಳಿಸಿ ಮಾಡುತ್ತಾ ಇನರ ಮನಸ್ಸನ್ನು ಕಡಿಮನುತ್ತಾನೆ” ಎಂದು ರಾಜದ್ವೇಷದ ಅಕಾದನೆಯನ್ನು ಅತನ ಮೇಲೆ ಹೊಂದುವಾಗ ಹೆಚ್ಚಿ ಕಿರುಹುವವರಾದರು: (ಲಜಕ 23:5).

ಅವರ ಜೀರಾಡುವಿಕೆಯು ಹಿಲಾತೆಸಿಗೆ ನಂಧಿಗ್ರಂತಿಯನ್ನು ತಂದಿಟ್ಟಿತು. ಒಂದೇಕೆ, ಯೀರನುವಿನಲ್ಲಿ ತಪ್ಪಿಲ್ಲದೆಂದು ಆಫೋಚಿಸಿದ್ದನು, ಆದಕಾರಣ ಅತನು ತಕ್ಷಣಪೇ ಅತನನ್ನು ಜಡಗಡೆಮಾಡಬೇಕಿತ್ತು. ಇನ್ನೊಂದರೆ, ಯೆಹೂದಿಗಳನ್ನು ಯಾವುದೇ ಬಿಜಯದಲ್ಲಿ ಉದ್ದೇಶಿಸಲು ಬಯಸುವವನಾಗಿರಲ್ಲ. ಹಿಲಾತನು ಹೇಗೆ ತನ್ನನ್ನು ಈ ಅಡಕ್ತೆತ್ತಿರಿಯಲ್ಲಿ ಇಲಿಸಿಕೊಂಡನು ಎಂಬುದನ್ನು ಅಲತುಕೊಳ್ಳಲು, ತೆಲ ಹಿನ್ನೆಲೆಗಳು ಅವಶ್ಯವಿದೆ. ಒಬ್ಬ ದೇಶಾಧಿಪತಿಯ ಮುಖ್ಯ ಕರ್ತವ್ಯವೆಂದರೆ ಶಾಂತಿಯನ್ನು ಕಾಣಾಡಿಕೊಳ್ಳುವದು ಅಗಿದೆ, ಆದರೆ ಯಾದಾಯದಲ್ಲಿನ ಹಿಲಾತನು ಆಜ್ಞೆಕೆಯು ಕರಾಟಗಳಿಂದ, ದೊಂಜಗಳಿಂದ ಮತ್ತು ರಕ್ತಜಲ್ಲಿವಿಕೆಯಿಂದ ನುರುತಿನಲ್ಲಿಟ್ಟಿತ್ತು (ನೋಡಿಲ ಲಜಕ 13:1). ಒಂದಕ್ಕೊಂಡು ತ್ರಂತುವ ವಾದ ಬಿಕ್ಕೆಂಗಳು ಇದ್ದವು ಮತ್ತು ಅತನನ್ನು ರೋಮಕ್ಕೆ ಹಿಂದಕ್ಕೆ ಕರೆಯಿಸಿಕೊಳ್ಳಬಹುದಿತ್ತು. ಹೀಗಾಗಿ ಯೆಹೂದಿಗಳನ್ನು ನಂತೋಂಷಪಡಿಸಲು ಇದು ರಾಜಕೀಯವಾಗಿ ಯಥೋಚಿತವಾಗಿದ್ದು ಎಲ್ಲವೂ ನಾಧ್ಯವಾದದ್ದೇ ಆಗಿತ್ತು.

ಯೀರನುವಿನ ಬಗ್ಗೆ ನಿಂಬಾಯ ತೆಗೆದುಕೊಳ್ಳಲು ತೆಂಂದರೆಯನ್ನು ಕಂಡುಕೊಂಡವರಿಲ್ಲ ಮತ್ತು ಅದಕ್ಕೆ ಅಂಬಕೊಂಡವರಿಲ್ಲ ಹಿಲಾತನು ಚೊದಲನೆಯವನ್ನಲ್ಲ ಅಥವಾ ಕೊನೆಯವನ್ನಲ್ಲ. ಅನೇಕರು ಇಂದೂ ಕರಾಡಾ ಕರ್ತವ್ಯನಿಗಾಗಿ ಒಂದು ನಿಲವನ್ನು ತೆಗೆದುಕೊಳ್ಳಲು ಯಾವುದು ಸಲಯಿಂಬುದನ್ನು ಮಾಡಲು ಧೈಯನಾಲದು ಎಂದು ತಿಳಿದಿದ್ದಾರೆ. ಅವರು ಕುಮಂಬವನ್ನು ಅಥವಾ ಸೈಹಿತರನ್ನು ಅಥವಾ ಜೊತೆ ತೆಲನಗಾರರನ್ನು ತ್ರಂತಾದಿಸಲು ಇಜ್ಜೆಯಲ್ಲಿದೆ ರಾಗಿರುತ್ತಾರೆ. ಎಲ್ಲಾನು ಇದ್ದು ಜೀವದಿಂದಧ್ಯೇ ಆದರೆ “ನೀವು ಎಷ್ಟರವರೆಗೆ ಎರಡು ಮನಸ್ಸುವಳಿಸಬಾಗಿರುವಿಲಿ? ಯೀರನೇ ಕರ್ತವ್ಯನಾಗಿದ್ದಾರದೆ ಅವನನ್ನೆ ಹಿಂಬಾಳಸಿಲಿ!” ಈ ಸಂಪಾದನ್ನು ಆ ಮಗ್ನಿಲನುವವರವರೆಗೂ ಬಿಸ್ತುಲನುತ್ತಿದ್ದನು (ನೋಡಿಲ 1 ಅರನು 18:21).

ಯೆಹೂದಿ ನಾಯಕರು ಯೀರನುವನ್ನು ಸಹಜಿಸಿ “ಗಣಲಾಯದಿಂದ ಅರಂಭಿಸಿ” ಜಿನರನ್ನು ಗಣಜಿ ಮಾಡುತ್ತಿದ್ದಾನೆ ಎಂದರು (ಲಜಕ 23:5). ಹಿಲಾತನು ಅದನ್ನು ಕೇಳಿದಾಗ ತನ್ನ ನಂಧಿಗ್ರಂತಿಗೆ ಪರಿಹಾರವನ್ನು ತಾನು ಕಂಡಿದ್ದರೆ ಬಗ್ಗೆ ಯೋಚಿಸಿದನು: ಅತನು “ಆ ಮನುಷ್ಯನು ಗಣಲಾಯದವನ್ನೂ ಎಂದು ಬಿಜಾಲಸಿ [ನೋಡಿಲ ಲಜಕ 3:1] ಇವನು

ಹೆರೇಳಿದನ ಅಧಿಕಾರಕ್ಕೆ ಒಳಪಟ್ಟವನು ಎಂದು ತೀಜದುಕೊಂಡು ಆತನನ್ನು ಹೆರೇಳಿದನ ಬಳಗೆ ಕಟ್ಟಿಸಿದನು. ಹೆರೇಳಿದನು ಆ ದಿವಸಗಳಲ್ಲ ಯೆರೂಲೆಬಿನಳ್ಳಿ ಇದ್ದನು” (ಲೂಕ 23:6, 7). ನಾವು ನೋಡುವಂತೆ, ಹಿಲಾತನು ತನ್ನ ಸಮಸ್ಯೆಯನ್ನು ಪರಿಹರಿಸಿಲ್ಲ, ಅದರೆ ಅದನ್ನು ಬೇರೋಳ್ಬರ ಮೇಲೆ ಹೊರಿದಿದನು. “ಯೇಸುವನ್ನು ನಾನೇನು ಮಾಡಬೇಕು?” ಎಂಬ ಪ್ರಶ್ನೆಗೆ ಯಾವ ನುಣಿತಕೊಳ್ಳಬಿಕೆಯು ಇಲ್ಲ.

ಮುತ್ತಾಯ

ಈ ಹಾರದ ಏರಡನೆಯ ಭಾಗದಲ್ಲಿ ರೋಮದಲ್ಲಿ ಯೇಸುವಿನ ಪರಿಣಾಯ ಮೇಲನ ನಮ್ಮ ಅಧ್ಯಯನವನ್ನು ನಾವು ಪ್ರಾರ್ಥಿಸಿಂಬಿನಾಡನೆ ನಂಭಜ್ಞಕ್ಕಿಂತ ಪ್ರತಿಯೊಬ್ಬ ವ್ಯಕ್ತಿಯೂ ಆತನಿಗೆ ಏನು ಮಾಡಬೇಕೆಂಬುದರ ಬಗ್ಗೆ ನಿರ್ಧಾರ ತೆಗೆದುಕೊಳ್ಳುವ ನೆತ್ತುದ ಜೊತೆ ಪ್ರಭಾವಿತವಾಗುವದನ್ನು ನಾವು ಹೆಚ್ಚಿಗೆ ನೋಡುತ್ತೇವೆ. ನಾವು ಅಧ್ಯಯನವನ್ನು ಮುರಿಸುತ್ತಿದ್ದಂತೆಯೇ, ನಿರ್ಧಾರವನ್ನು ನೀವು ತೆಗೆದುಕೊಳ್ಳಲೇ ಬೇಕು ಎಂದು ನಾನು ನಿಮಗೂ ಸಹ ನೂಡಿಸಬಯಸುವವನಾಗಿದ್ದೇನೆ. ಬಹು ಹಿಂದೆ, ಕ್ರಿಸ್ತನು ಹಿಲಾತನ ಮುಂದೆ ನಿಂತನು ಮತ್ತು ನೀವು ಆತನ ಜೀವಿತದ ಬಗ್ಗೆ ಅಧ್ಯಯನ ಮಾಡುತ್ತಿದ್ದಂತೆಯೇ ಆತನು ನಿನ್ನ ಮುಂದೆಯಾ ನಿಂತಿದ್ದಾನೆ. “ಯೇಸುವಿನಾಡನೆ ನಾನೇನು ಮಾಡಬೇಕು?” ಎಂಬ ಪ್ರಶ್ನೆಗೆ ಉತ್ತರಿಸುವ ಸಮಯವು ಕಳಗಲೇ ಬಂದಿದೆ.

ಯೇಸುವಿಗೆ ನಿನೇನು ಮಾಡುತ್ತಿ?

ಆ ಪ್ರಶ್ನೆಯ ನಿನಗೆ ಬರುತ್ತದೆ!

ಮತ್ತು ನಿನು ಉತ್ತರವನ್ನು ಕೊಡಲೇಬೇಕು,

ನಿನು ಏನಾದರೂ ಮಾಡಲೇಬೇಕಾದಾಗ.

“ಯೇಸುವಿಗೆ ನಿನೇನು ಮಾಡುತ್ತಿ?”

ಇದು ರಾತ್ರಿಕಗಲಲ್ಲಿ ಬರುತ್ತದೆ:

ನಂಭಜ್ಞ ಕೈಗಳಿಂದ ಮೇಲಕ್ಕೆತ್ತಲ್ಪಟ್ಟಿ

ಆತನು ಕಾಯುತ್ತಾನೆ[:] ನಿನೇನು ಹೇಳುತ್ತಿ?

ಅದೇನಾಗಿರಬಹುದು?

ಅದೇನಾಗಿರಬಹುದು?

ನಿನ್ನ ಉತ್ತರ ಏನಾಗಿದೆ?

ಯೇಸುವಿಗೆ ನಿನೇನು ಮಾಡುತ್ತಿ?

ಓಹ್, ನಿನ್ನ ಉತ್ತರ ಏನಾಗಿರಬೇಕು?⁴⁶

ಮಾಡಿತಿ

“ಯೇಸುವಿಗೆ ನಿನೇನು ಮಾಡುತ್ತಿ?” ಎಂಬ ಹಾಡು ನಿಮಗೆ ಹೆಚ್ಚಿತವಾಗಿ ದ್ವಾರದೆ ಈ ಏರಡು ಭಾಗದ ಹಾರದಲ್ಲಿ ಒಂದು ಕೊಂಡಿಯಾಗಿ ನೀವು ಉಷಯೋಗಿಸಿಲ. ಇದೇ ಲೀಟಿಯ ಸಂಗತಿಯು William Banowsky “ಕ್ರಾಂತಿಯ ಬಗೆಗಿನ ನಿರ್ಧಾರ” ಎಂಬುದನ್ನು ಜಂಜನುವಂತಹ “ತೆಗ್ನಿಸಿಕೊಳ್ಳಲಾರದ ಕ್ರೈಸ್ತ” ಎಂಬ ಪ್ರಸಂಗದಲ್ಲಿ ಸಿಕ್ಕುಪುದಾಗಿದೆ. ನರ್ತ ಅಥವಾ ಸಂತುದಾಯ, ಕ್ರಿಸ್ತನೇರ ಅಥವಾ ಜನರ ಗುಂಪು, ಆತನಾಳಿ ಅಥವಾ ಕೈನರ, ದೇವರು ನಾನ್ಯಾಥ, ಹಾಷಾತ್ಯಾಪ ಅಥವಾ ಕ್ರಾಂತಿನುವದು.⁴⁷ “ನಿನ್ನ ತೆಗ್ನೆನು?” ಎಂಬ ಪ್ರಸಂಗವು ಈ ಏರಡು ಲೀಟಿಯ ಹಾರಗಳನ್ನು ಹಿಂಬಾಳನುವುದಾಗಿದೆ ಎಂದು ನೂಡಿಸುವುದಾಗಿದೆ ಈ ಹಾರವನ್ನು ನೀವು ತರಗತಿಯ ಏರಡು ಅವಧಿಯಲ್ಲ

ప్రతింగొళసిద్ధాదరే అదక్క జీతియాద దాబానువ తునంగద అవశ్యకతేయ నిమగే బహుశః అవశ్యభిరఖుదు. ఇంథ తునంగగజిగె అనేక బిజారగళు ఈ తిష్టణియల్ల మత్త నంచరద మండనయల్ల కండుబరువపు.

హేత్రన యీసువిన సిరాకరజేయ బివరజేయు అనేక తునంగగళ మాలవాగి లుహయోగినల్పుట్టడే. ఒందు విశ్వాసియంతే ఈ కథియు సత్యవేద అధ్యయనద బిద్యాధిగాజిగె బలు అష్టమిష్ట ఆగిదే. కండనన్ను సిరాకలిపువుదు తేజిజయువ హలణామదల్ల హేత్రన హేజ్జియస్సు ఈ కథియు తోలనువత్త ఒందు తునంగద సిద్ధపడినుచికేయు ఇదాగిదే; ఆతన తునశేతనద బగేయు మేఱన ఆతన హేజ్జియోడనే వ్యాప్యానవన్ను తరువచు కూడా ఆగిదే. ఈ ఘటనేయు యాదన గురుదేశ్రావద జీతి హేత్రన సిరాకరజేయ కథియు హోలనలు బిజసబుదు. హేత్రన పశ్చాత్యాపచు (ఆతన రక్షణయోందిగె హలణామ తరువ) యిలదన హలతాపదోందిగె (ఆతన ఆత్మకహేయ హలణామదోందిగిరువ) వ్యాప్యానవాగిదే.

అనంబ్యాక పజనగళు “స్వాతానన బేంకియంద కాయసికొళ్ళువదు” ఎంబ (మాకం 14:54; నమ్మిన్న శోధినువ నమ్మిన్న బిజసువ హలస్తితిగాజంద దారచిరువదు); “సింపు మాతనాడువ లితయు సిమ్మిన్న దారచిరునువదు” (మత్తాయ 26:73; నాఅగె); “క్రిస్తును యాకే జగత్తిగే బందను” (యోహాన 18:37; నోఇలి మత్తాయ 5:17; 9:12, 13; 10:34; మాకం 10:45; లూకా 19:10; యోహాన 6:38; 10:10; 12:27, 28, 46, 47); “యాపుదు సత్య?” (యోహాన 18:38); ఇదు ఆగువదు ఎందు యీసు హేజ్జద్వాగ్య సిరాకరజేయు వన్ను సింపు సత్యవు ఇరువుదాగిదే [నోఇలి యోహాన 17:17]). హేత్రన మేఱనాధ్యనకై ఇదు నక యోగ్యవాదద్దు ఆగిదే.

తిష్టణిగళు

ఈ హారపు మహాత్మద్వాద కారణదింద, ఇదు ఎరడు భాగవాగిరువుదాగిదే. నాల్పత్తు వారద తుమవన్ను సింపు మాడికొళ్ళపు అత్యగ్రత్యావాగిద్దాదరే, ఈ ఎరడు భాగవగళన్ను కుర్కిలకలిసి జిక్కపున్నాసినువ అవశ్యకతేయు నిమగిదే. నమయిచు నాకష్టాగదిశ్శరే ఇదన్ను ముగినలు ఎరడు యిశ్శియుత వగ్గగాజన్న తేగేదుకొళ్ళపువన్ను సింపు నూజినబుదు. కండనన్ను “మారువదు” ఎంబ బివరజేయు యీసువిగింతలూ కండన ముందే మత్త ఆతన జిత్తద ముందే ఇపువదు బలు మహాత్మవాదదంధ్య (పొల్పువ్యాధ్య) ఎందు నూజినువుదాగిదే. ఉస నెల్ల నూపు నక ఇడకై నంబంధిసిదంతక నుయిద్దెంపఁచస్సు నూజినువంథ “కెలవన్ను మారిజడువదు” ఎంబ బివరజేయన్ను హోందిద్దేం. ³ యోహాన 18:15-18రల్లన హెసలల్లద శిష్యును యోహానను తానే ఎందు ఆగిద్దానె ఎందు తేగేదుకొళ్లపుట్టడే. ⁴ బోఇధినువంథక నమ్మింధవరు హేత్రను “దారదల్ల” కింబాలన్లాల్ల ఎందు యాచాగలూ గమనినువపరాగిరుత్తేచె. బహుశః హేత్రను కింబాలనలే ఇల్ల, తన్నున్న కించియువచలంద తన్న శిష్యరు దారచిరబేందు తాను బయినువచనాగిద్దను ఎందు యీసు నూజినువపనాగిరుద్దనె (యోహాన 18:8). ⁵ ఆతను కిలియయాజకసిగె హలజితసిద్ధను ఎందు యోహాన 18:15 హేటుత్తుచె; అల్లన కేల హలజారతరస్సు నక ఆతను బల్లపనాగిద్దను ఎందు వజన 16 నూజినువుదాగిదే. తన్న వ్యక్తియందాగి బహుశః యోహానను అవరన్ను బల్లపనాగిరబుదు. (కొందిన దినగళల్ల తాజా మిణన్ను అవలగే ఆతను కొల్పిరబుదు.) కాయఫను యోహానన తుముల బిషయచన్ను బల్లపనాగిద్దను ఎందు అతోన్నలర కృష్ణగళ 4:5-7, 13 నక నూజినువుదాగిదే. ⁶ హేత్రన బేంకియన్ను కాయినాపకై అంగళదోళకై

ಹೋದಾಗ ಯೋಹಾನನಿಗೆ ವಿನಾಯತ್? ಬಹುಶ ಯೋಹಾನನು ಜರಿಜಾರೆಕರನ್ನು ಬಲ್ಲವನಾಗಿದ್ದಲಿಂದ, ಅತನಿಗೆ ಮನೆಯೋಜಕೈ ಅವಕಾಶ ದೇಶರಕ್ತಿರಬಹುದು. ಇನ್ನೊಂದು ನಾಧ್ಯತೆಯೆಂದರೆ, ಅಲ್ಲಿನ ಅಹಾಯನ್ನು ನೇಡಿ ಅತನು ಅಲ್ಲಿಂದ ಹೊರಣರಬಹುದು. ⁷“ಹೇತುನು ಬೆಂಕಿಕಾಯನ್ತು ಸಿನಿಟೆದ್ನು” ಎಂದು ಯೋಹಾನ 18:25 ಹೇಳುತ್ತದೆ. ಬಹುಶ ಅತನು ಒಂದು ಭಾಗದಲ್ಲಿ ಸಿನಿಟೆರಬಹುದು, ಮತ್ತು ಇನ್ನೊಂದು ಭಾಗದಲ್ಲಿ ಕೂಟಿರಬಹುದು. ⁸ಮಾರ್ಕನ ತ್ರಿಕಾರ, ಯೆಣು “ಕೋಣ ಎರಡು ನಾಲ್ಕ ಕೂಗುಪ್ರದಕ್ಷಿಂತ ಮುನ್ನ” ಎಂದು ಯೆಣು ಹೇಳಿದನು (ಮಾರ್ಕ 14:30; ಒತ್ತಿ ಹೇಳಿದ್ದು ನಷ್ಟಿದ್ದು). ಇತರ ಸುವಾರ್ತೆಯ ವಿವರಣೆಯಂತೆ ಕೋಣ ಕೂಗುವದು ಎರಡು ನಾಲ್ಕ ಎಂದು ಅಷ್ಟೇ ಸಿಕೋಳ್ಳವಾಡ್ದರೆ ಕೋಣ ಕೂಗುವದರ ದಾಖಲೆಯ ಬಗ್ಗೆ ಯಾವುದೇ ವಿಯೋಳಾ ಭಾನವಿಲ್ಲ. ⁹ಸಿರಾಕರಣೆಯ ನಲಿಯಾದ ಕ್ರಮವು ನಮಗೆ ತಿಳಿದಲ್ಲ, ಮುಂದೆ ಕೌಡಲ್ಲಿಡುವ ತಫೆಯ ವಿವರಣೆಯು ಕ್ರಮಬದ್ಧವಾಗಿ ಇಲನುಪುರಾಗಿದೆ. ಪ್ರತಿಯೊಂದು ಸುವಾರ್ತೆಯ ವಿವರಣೆಗಳು ಮೂರು ಸಿರಾಕರಣೆಯ ಬಗ್ಗೆ ನಮಗೆ ಹೇಳುವವು ಆಗಿವೆ, ಆದರೆ ಎಲ್ಲವೂ ಒಂದೇ ಲೀಟೆಯ ಸಿರಾಕರಣೆಯನ್ನು ನಮಗೆ ತಿಳಿಸುವವು. ಬಹುಶಃ ಅನೇಕ ಸಿರಾಕರಣೆಗಳು ಒಂದು ಸಿರಾಕರಣೆ ಎಂದು ಎಷ್ಟೆಗೆ ಒಳಗಾಗಿರಬಹುದು. ¹⁰ಬಹುಶಃ ಇದು ನೇತಾಳುತ್ತಿರುವ ಮಾಜಿಗೆಯ ಒಂದು ಭಾಗವನ್ನು ನೂಡಿಸುತ್ತಿರುಬಹುದು.

“ಮಾರ್ಕ 14:68ರ ಕೋಣಯಲ್ಲ, “ಕೋಣಯು ಕೂಗಿತು” ಎಂದು ಕೆಲ ಹಿಂದಿನ ಹಸ್ತತ್ವಿಗಳಲ್ಲಿ ಹದವು ನೇರಿಕೆಗಳಿಂದಿದೆ. ಹೇತುನು ವಿಜಾರಣೆಯ ಮಧ್ಯಭಾಗದ ಆರಂಭದ ನಮಯದಲ್ಲಿ, ಕೋಣಯು ಹೊದಲ ನಾಲ್ಕ ಕೂಗಿತು (ನೋಳಿಲ ಮಾರ್ಕ 14:72). ¹²ಕೆ “ಆಷೆಯು” ಬಹುಶಃ ನಾವು ಕರೆಯುವಂತಹ “ಧರ್ಮನಿಂದನೆ” ಅಗಿರಲ್ಲ, ಆದರೆ ಬದಲಾಗಿ ಯೆಹೂದಿಗಳಿಂದ ನಹಜವಾಗಿ ಬಳಿನಲ್ಲಿತ್ತಿದ್ದಂಥದ್ದಾಗಿತ್ತು, ಅತನು ತಾನು ಕೋಳಿತ್ತಿರುವದು ನೃಪಂದು ಹೇಳಲು ಆಷೆಯಳ್ಳನು. ¹³ನೂತಾನನು ಅತನನ್ನು “ಕುಲಾಳಿಂಧಿಸುವುದನ್ನು” ಮುಂದುವರೆಸಿದನು ಈ ಪುಸ್ತಕದಲ್ಲಿ ಸಿಕ್ಕುವ “ಎಂದಿಗೂ ಮರೆಯಲಾರದ ರಾತ್ರಿ” ಎಂಬ ಹಾರದಲ್ಲಿನ ಲಿಕ 22:31ರ ಮೇಲೆನ ವಿವರಣೆಯನ್ನು ನೇರಿಡಿ. ¹⁴“ಕೂಡಲೇ ಕೋಣ ಎರಡನೆಯ ನಾಲ್ಕ ಕೂಗಿತು” ಎಂದು ಮಾರ್ಕನ ಸುವಾರ್ತೆಯಲ್ಲದೆ (ಮಾರ್ಕ 14:72; ಒತ್ತಿ ಹೇಳಿದ್ದು ನಷ್ಟಿದ್ದು). ¹⁵ಮಾರ್ಕ 14:72 has “Before a rooster crows twice ...” ¹⁶ಕರ್ತನನ್ನು ಸಿರಾಕರಿಸುವುದಕ್ಕೂನಿಂದಿನ ವಜನವನ್ನು ವುತ್ತಾಯ 10:33 ಮತ್ತು 2 ತಿಂಬಿಂದ 2:12ರಲ್ಲಿ ನೇರಿಡಿ. ¹⁷ಯೆಣುವಿನ ವಿಜಾರಣೆಯ ಬಗ್ಗೆ ಈ ಹಸ್ತತ್ವಿಗಳಲ್ಲಿ ಸಿಕ್ಕುವ “ಸಿನ್ನ ತೀವೇನು?” ಎಂಬ ಪ್ರಸಂಗವನ್ನು ನೇರಿಡಿ. ¹⁸ಮಹಾನಭಿಯ ಕೋಣಯು ಮಹಾಯಾಜಕನ ಮನೆಯಂದ ಅಲ್ಲದೆರದಲ್ಲಿತ್ತು ಯೆಣು ರಾತ್ರಿ ಅವಧಿಯ ನಂತರ ಅಲ್ಲ ನಡೆನಲ್ಲಿತ್ತಾನು. ಹೇಗೂ ಆ ಕೋಣಯು ನಿವರವಾಗಿ ಎಲ್ಲಿತ್ತು ಎಂಬುದರ ಬಗ್ಗೆ ಕೆಲ ಅನಮೃತಿಗಳು ಇವೆ. ಹಿಂದೆ, ಹೆಚ್ಚಿನ ಅಲೋಚನೆಗಳ ಸ್ನೇಹಿಯರ ಅಂಗಳದಿಂದ ಹೆಚ್ಚಿ ದೂರದಲ್ಲಿದೆ (ದೇವಾಲದ ಸಂಕೀರ್ಣದಲ್ಲಿಯೇ ಇದ್ದವು (ತ್ರಿಂತ್ರಾ ಜಿಂಪನ್ ಜಿಲ್ತೆ, ನಷ್ಟ ದೇವಾಲಯದ ಜಿತ್ತವನ್ನು ನೋಳಿಲ), ಆದರೆ ತೆಗೆ ಕೆಲವರು ಅದು ದೇವಾಲಯದ ಕ್ಷೇತ್ರದಿಂದ ಹೋರಿಗೆ ಇತ್ತು ಎಂದು ನಂಬುತ್ತಾರೆ. ¹⁹ಸಿಕೋಳೆಮನು ಮತ್ತು ಅಲಮಧಾಯದ ಯೆಣೆಂಧನನ್ನು ಒಳಗೊಂಡ (ಯೋಹಾನ 7:50; ಲಾಕ 23:50, 51) “ನಂಪೂರಣ ನಭಯೆ” ಅಲ್ಲ ಉಪಸ್ಥಿತಿವಿತ್ತು ಎಂದು ಮಾರ್ಕನು ಗಮಸಿಸಿದ್ದಾನೆ (ಮಾರ್ಕ 15:1). ಆ ಇಬ್ಬರು ಮನುಷ್ಯರು ಉಪಸ್ಥಿತಿವಿಧಿದಾದರೆ, ಅಷ್ಟೇವಣೆಯ ದನಿ ಎತ್ತಲು ಅವರು ಅವಕಾಶವನ್ನು ಹೊಂದಿದ್ದೀರುತ್ತಾರೆ ಅಥವಾ ಅವಲಿಗೆ ಮಾತನಾಡಲು ಅವಕಾಶ ಸಿಗದೆ ನಮತ್ತ ನಂಗಿತಗಳು ಬಲು ಬೆಂಗನೆ ಮುಗಿನಲ್ಲಿತ್ತಿರುವೆ? ನಮಗೆ ಅದು ಹೇಳಲಿಟ್ಟಿಲ್ಲ. ²⁰ಹೆಚ್ಚೆ ಒಡಂಬಿತ್ತಿಕೆಯಲ್ಲಿರಂತಹ ಮೆಸ್ಸಿಯೆಯ ಬಗೆಗೆ, ಹಾಗರೆಯೇ ಪ್ರಾರಂಭತೆಯಂತೆ ಅತನ ಸ್ವಂತ ಜಿಳಿತ ಮತ್ತು ನೇವೆಯ ಹೆರಿರುವದು ಎಂಬುದಕ್ಕೆ ನಂಬಂಧಿಸಿದಂತೆ ತ್ರಿಶ್ರೇಣಿಗಳನ್ನು ಅತನು ಕೇಳಬಹುದಿತ್ತು, ಅತನ ಉತ್ತರವನ್ನು ಅವರು ಸಿರಾಕರಿಸುವರು ಎಂಬುದರ ಬಗ್ಗೆ ಅತನಿಗೆ ತಿಳಿದಿತ್ತು (ನೋಳಿಲ ಮತ್ತು 22:41-46).

²¹ಕೆ ಹಾರದಲ್ಲಿರುವ ಮತ್ತುಯ 26:64ರ ಮೇಲೆನ ಟಪ್ಪಣಿಗಳನ್ನು ನೋಳಿಲ. ²²ಗ್ರೀಕೆ ವೆಳದಭಾಗದಲ್ಲಿ “ಅದು ನಾನೆಂದು ನಿಂತೇ ಹೇಳಿದ್ದು” ಎಂದಿದೆ (ನೋಳಿಲ KJV). ಇಜ್ಯಯ ವಿವರಣೆಯು ಈ ದೃಢಿತರಣವನ್ನು ನೂಡಿಸುವುದಾಗಿದೆ. ²³ಸಭೆಯ ನದನ್ಯರು ಗಂಭೀರವಾಗಿದ್ದರು, ಆದರೆ ಅಲ್ಲ ಅವರ ಹೇಳಣಿಯ ಬಗೆಗೆ ಕೆಲ ಹಾನ್ಯಾತ್ಕವಾದಪುರಾ ಇದ್ದವು; ಅವಲಿಗೆ ಯಾವುದೇ ನಾಡಿಗಳು ಇರಲ್ಲ, ಎಂಬುದೇ. ಯೆಣು ನಾಡಿಕರಿಸಿದೆ ಇದರೆ, ಆ ಮುಂಜಾನಿಗೆ ಯಾವುದೇ ನಾಡಿಯು ಅವಲಿಗೆ ಇರಲ್ಲ. ²⁴ಕೆ ನಂಗಿತಗಳು ಕೆ ಕರೆಯಲ್ಲಿ ನೂಡಿಕೆವಾಗಿದ್ದಾಗ್ಯಾ ಒಂದು ರಾಜಕೀಯ ಅಹಾದನೆಯ ಬಗ್ಗೆ ಒಳ್ಳೆಯದನ್ನು ಯೋಹಾನೆಯನ್ನು ವಿವರಣೆ ಮಹಾನಭಯ ಮುಂದಿನ ಕಾರ್ಯದ

బందు ముఖు అంశవాగిత్తు, యీఎనుచన్న హిలాతన ముందే నడెనుపుదక్కే ఈ త్రమచు అవటిగా అప్పువాగిత్తు, ²⁵నంతర అవరు, నాయయబాసిరచాగి స్తోభనస్తు కట్టిసేదు కౌందరు (అప్పేస్తులర కృత్యగాళ 6:8-7:60): ఆదరే యీఎనుచిన త్రపరచదల్ల, నాయయబద్ధతేయ ఇయవిచియన్న కాదుచేణ్ణలు అవరు బయసిదరు. ²⁶మాత్రాయను సేలసిద్ద కారణదింద కేల నాంగకృత్యగాళ సస్థులిచిన నామాన్య దృఢితిలనుచితేయ నంతర తక్షణచే యాదన ఆక్రమించు పూడికొండిద్దన్న సేలసివే (మాత్రాయ 27:3-10). హేంగూ, ఈ కథియల్లని విపరిగాళ ఇదు నంతరదల్ల సంభఖిసిరబహుదు ఎందు నూజిసుపవు ఆగిరబహుదు. అదాహరజీగే, హిలాతనోడనె అంగకాల్ల (Praetorium) వాదినువ బదలు నస్టేర్లినో దేవాలయద హిందే ఇత్తు (పజన 5). ఆడ్డలింద నస్తు నాంగకృత్యదల్ల హిలాతను యీఎనుచిగే మరణదండనెయన్న తోట్టమేలే ఆ కథియు ఇడల్ప్రాదే. ²⁷హిలాతన మేలాన కిస్తులోనిస్తుర తీస్తున జిఎస జలత్రే, గ్ర్యా సిక్కుప “తీస్తును ఆగబుసిద లోఎక్” ఎంబ హారచన్న నోఎంలి. ఈ పుస్తకదల్ల నంతరదల్ల సిక్కుప హిలాతన మేలన లీఎనపన్న నక నోఎంలి. ²⁸F. LaGard Smith, *The Narrated Bible in Chronological Order* (Eugene, Oreg.: Harvest House Publishers, 1984), 1470. ²⁹కేల సమయద నంతర యీఎను హిలాతను ముందే ఏరడు నాల ముత్తు కేరోదన ముందే ఒందు నాల తరల్పుట్టను, ఆగ ముంజానె 6 ఫంటియాగిత్తు ఎందు యోఎకానను కేటిత్తునే (ఈ హారదల్ల నంతరదల్ల సిక్కుప “ఎల్లో లుక్కులనేఱేకాద త్రశ్చే” ఎంబ యోఎకాన 19:14 హారద మేలాన బిషప్పుట్టయన్న నోఎంలి). బెంకు హలియుపుదక్కే మున్న యీఎనుచన్న హిలాతన ముందే తరువుదక్కే మహానభియు ఆపసలసికు. ³⁰రోఎంచునో అధికతియ యీరూనలేచున నాయలేస్తినిన ముఖు కట్టిలయి కైసరేయల్ల ఇత్తు (నోఎంలి అప్పోస్తులర కృత్యగాళ 23:33). ఆదరే హిలాతను యీకాదిగాళ కబ్బడ దినదల్ల యీరూనలే ఖిగే బందిద్దను.

³¹ఈ పుస్తకదల్ల సిక్కుప యీరూనలేచున నకాశియన్న నోఎంలి. నంత్రదాయయచాద “దుఃఖ మాగాడ” (Via Dolorosa) ఈ స్తుతిదింద షూరంభవాగుత్తదే. కావ్యనల్ మేలాన నాయప్పియల్ల జీబెస్తోన్ ఇదర మక్కత్తు. అరచునెయల్ల కంటబరుత్తదే. ఎందు హేం డ్రానె (Josephus Wars of the Jews 5.5.8). ³²హిలాతన మనెయ స్తుతి జింక బగీన త్రశ్చేయ John McRay, *Archaeology and the New Testament* రల్ల జజింకచాగిదే (Grand Rapids, Mich.: Baker Book House, 1991), 114-19. ³³B. VanElderen, “Praetorium,” *International Standard Bible Encyclopedia*, rev., gen. ed. Geoffrey W. Bromiley (Grand Rapids, Mich.: Wm. B. Eerdmans Publishing Co., 1986), 3:929. యీకాది కబ్బడ ఆరంభదల్ల రోఎంచున్న స్వేచ్ఛికరింద కరే తరలానుత్తిత్తు ఎందు నంబలాగిదే. ఇప్పగాళ నామాన్యవాగి దేవాలయ త్రవేశదల్ల యాపుదే ఆశాంత పలస్తియాగదంచే తడియలు కావ్యనల అంతాఎనియాదల్ల తడోఎగోలడిగచ మంల సిద్ధచాగిరుత్పిష్టపు (నోఎంలి అప్పోస్తులర కృత్యగాళ 23:31-35). మాత్రాయ 27:27ర ప్రకార “నమస్తు రోఎంచు స్వేచ్ఛలు [Praetorium] ఇత్తు,” అందరే కావ్యనల అంతాఎనియపు Praetorium ఆగిత్తు ఇదు నూజిసుపుగాిదే. ³⁴అన్యజనర మనెయల్లయపుదర మూలక ముఅగేయాగుపద నోఎంలి అప్పోస్తులర కృత్యగాళ 10:20. అనేఁక యీకాదిగాళ కమ్మస్తు తాపు శుద్ధిమాడికొళ్ళులు ఒందు పార పోదలేఁ యీరూనలేచుగి బయుత్పిద్దరు (యోఎకాన 11:5:5). ఆదర మూలక అవరు కబ్బడల్ల హాలేన్ణల్లు నహాయివాగుత్తిత్తు. యీకాది నాయకరు తాపు ఇకర నామాన్య యీకాదిగాళించ కడిపే ఆక్రూనాస్తియిష్టపరాగి కాణవారదేందు బయముత్తిద్దరు. ³⁵యీఎనుచిన నమయదల్ల “హస్తు” మాత్రు “హుతయల్దద దేఱట్టయ హబ్బు” ఏరడూ హదగాళ అదలు బదలాగు బిషంలుట్టిత్తపు (నోఎంలి లూక 22:1). Edersheim రచయ యోఎకాన 18:28రల్ల నూజికచాద విశేషచాదంథ ఆకారద బగ్గే జజింసిద్దారే (Alfred Edersheim, *The Life and Times of Jesus the Messiah*, New Updated Version [Peabody, Mass.: Hendrickson Publishers, 1993], 865-66). ³⁶రోఎంచుస్తుర యీఎనుచిన బిజారజీయ అరంభద ఘటనగాళ నలయాద త్రమగాళ బగ్గే యాప సిశికటియు నమగిల్ల. ఒందు నాధ్యతేయ వ్యవస్థగాగి తోడల్పుట్ట త్రమచు ఇదగిదే. ³⁷తీస్తున జిఎస జలత్రే, 1స్ట్రు సిక్కుప “తీస్తును ఆగబుసిద లోఎక్” ఎంబ హారచన్న నోఎంలి. ³⁸Theodor Mommsen, quoted in Bruce

Corley, "Trial of Jesus," *Dictionary of Jesus and the Gospels*, eds. Joel B. Green and Scot McKnight (Downers Grove, Ill.: Inter-Varsity Press, 1992), 850. ଯୋଳକାନ 18:31ଜ ର ହେତୁକେଣ୍ଟ ନାଧ୍ୟକେଣ୍ଟ ଅପଚାଦପୁ ଯୀକୁଦିଯିଲୁଦପରୁ ଦେଶାଲଯଦ ହବିତ୍ର ଭାଗପଞ୍ଜୁ ଲୁଲୁଠିଫିସିଦ୍ୟୁଦରେ ଏବଂଦିଦେ. (ସେଇଦିଲ Josephus *The War of the Jews* 6.2.4.)³⁹ ହିଲାତନ ହେତୁକେଣ୍ଟ ମାତୁଗଟୁ (ମୁକ୍ତାଯୁ 27:19). ଯୀଏନୁବିନ କେଲ ମୁଖ୍ୟ ନଂଗତିଯନ୍ତ୍ର ନାଜିନୁପରୁ ଆଗିବେ; ବଜିତପାରି ହିଲାତନୁ ଅତନ ହେତୁକେଣ୍ଟ ନକ ଯୀଏନୁବିନ ବାଗିଗେ କେତେଜରବକୁଦୁ. ⁴⁰ ଗପଲାଯଦଙ୍ଗ ଯୀଏନୁବିନ ଯଶନ୍ତୁ ହେତୋଳନ୍ତ୍ର ଲକ୍ଷ୍ମୀପଞ୍ଜୁ ନେତ୍ରିତୁ (ମୁକ୍ତାଯୁ 14:1; ଲାକ 9:7-9); ଅଦରଂତେଯେ ଯୋଦଯଦଙ୍ଗ ଯୀଏନୁବିନ ଯଶନ୍ତୁ ହିଲାତନ୍ତ୍ର ନେତ୍ରେ ଦିରବକୁଦୁ.

⁴¹"ଆପୁ ନିଷ୍ଠୁ ମାତୁଗଟୁ ନଷ୍ଟପଲ୍ଲ" ଏବଂ ଯୀଏନୁ ହେତୁଦୟ ଏବଂ କେଲପରୁ ନଂବୁତୁରେ, ଅଦରେ ଅଗ୍ରତ୍ରେଣିଯ ଜ୍ଞାଯ ଯୃତ୍ତପଦିନବିକେଣ୍ଟ ଅଧିଦଙ୍ଗ ଅତନ ପ୍ରତିକ୍ରିୟେଣ୍ଟ ଅଧିପୁ "କାଦୁ" ଏବଂଦିଦେ. ⁴² ଯୋଳକାନ 18:34ରଙ୍ଗନ ଯୀଏନୁବିନ ପ୍ରତ୍ୟେକୀୟ ବିଷୟପୁ ବିବିଧ ଵ୍ୟାଖ୍ୟାନଗତ ବିଷୟପୁ ଆଗିଦେ. କେଲାଦଲ୍ଲୟଟ୍ ବିନଦ୍ୟ ତିକଦର୍ଶେ ଆଗିଦେ. ⁴³ ଅତନ ରାଜ୍ୟପୁ "ତେ ନେଲପୁ ଆଗିରାଲଲ୍ [ଅଧିବା "ଜଗତୁ"; KJV] ଏବଂ ଯୀଏନୁବିନ ହେତୁକେଣ୍ଟ ଯୀଏନୁ ଅକରୋଳଦ ରାଜ୍ୟପଞ୍ଜୁ ନାହିଁନଲୁ ଅଗ୍ରତ୍ରୀ ମରତ୍ତକୁନେ ଏବଂ ବୋଲଦି ନୁପଦକ୍ଷେ ମୂଳପାରିଦେ. କେ ନାଦା ହେତୁକେ ଯନ୍ତ୍ରେ ଦରକେଳାରି ଲାଦ୍ଧନାଦ ଲୀତିଯଙ୍ଗ ବିପରିନଲୁ ଯୁଦ୍ଧିଷ୍ଠିରାରେ. ⁴⁴"ହିଲାତନୁ ପ୍ରତ୍ୟେକୀୟ ନଂଜିନେ ବିଜାରକେଣ୍ଟ ଯଂତିଦୟ ... ଅଶାଭିଂଗପାଦଂତପର ବିଜାରକେଯ ... ମୂଳଦାନୁପ ପ୍ରତ୍ୟେକୀୟ ଆଗିତୁ ..." (J. W. McGarvey and Philip Y. Pendleton, *The Fourfold Gospel or A Harmony of the Four Gospels* [Cincinnati: Standard Publishing Co., 1914], 707). ପ୍ରତ୍ୟେକୀୟ କେଇବୁପୁରୁଦକ୍ଷାରି ହିଲାତନ ପ୍ରତ୍ୟେକୀୟ ବିନେଇ ଆଗିରା ଯୋଗ୍ୟପାଦ ଲୁତ୍ରକେଳାଦପଚିନଦ ଯାପୁଦେ ପ୍ରତିକ୍ରିୟେଯ ବରୁଦ ତନକ ଅତନୁ ନିଲ୍ଲାଲ୍ଲ (ସେଇଦିଲ 17:17). ⁴⁵Francis Bacon, "Essays [1625], Of Truth," quoted in *Bartlett's Familiar Quotations, Expanded Multimedia Edition* (Time Warner Electronic Publishing, 1995). ⁴⁶John Robinson, "What Shall It Be?" *Songs of Faith and Praise*, comp. and ed. Alton H. Howard (West Monroe, La.: Howard Publishing Co., 1994). ⁴⁷William S. Banowsky, *Sermons of William S. Banowsky*, Great Preachers of Today series, vol. 11, ed. J. D. Thomas (Abilene, Tex.: Biblical Research Press, 1967), 28-37.